



36524/E240

Reg. No.

| | | | | | | | |
|--|--|--|--|--|--|--|--|
| | | | | | | | |
|--|--|--|--|--|--|--|--|

V Semester B.Com2 Degree Examination, November/December 2019

Small Business and Economic Development

Time : 3 Hours]

[Max. Marks : 80

Instruction:- 1. All Sub Questions should be answered at one place continually , quote facts & figures to support your answer.

ಎಲ್ಲಾ ಉಪ ಪ್ರಶ್ನೆಗಳಿಗೆ ಒಂದೇ ಕಡೆ ಉತ್ತರ ಬರೆಯಿರಿ. ಅವಶ್ಯಕ ಅಂಕ ಸಂಖ್ಯೆಗಳೊಂದಿಗೆ ನಿಮ್ಮ ಉತ್ತರ ಸಮರ್ಥಿಸಿರಿ

2. Answer to all section should be written in same answer book.

ಎಲ್ಲಾ ವಿಭಾಗಗಳ ಉತ್ತರಗಳನ್ನು ಒಂದೇ ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

Section-A

1. Answer ANY Ten Question of the of the following in 2-3 sentences :(2 × 10 = 20)

ಯಾವುದಾದರೂ ಹತ್ತು ಪ್ರಶ್ನೆಗಳಿಗೆ ೨-೩ ವಾಕ್ಯಗಳಲ್ಲಿ ಉತ್ತರಿಸಿರಿ

- (a) What is service Enterprises ?
ಸೇವಾ ಉದ್ಯಮ ಎಂದರೇನು?
- (b) What is Business idea?
ವ್ಯವಹಾರ ಕಲ್ಪನೆ ಎಂದರೇನು ?
- (c) What is Project?
ಯೋಜನೆ ಎಂದರೇನು ?
- (d) Define project Report.
ಯೋಜನಾ ವರದಿ ವ್ಯಾಖ್ಯಾನಿಸಿರಿ
- (e) What is owned capital?
ಸ್ವಂತ ಬಂಡವಾಳ ಎಂದರೇನು?
- (f) Expand NIESBUD.
NIESBUD ವಿಸ್ತರಿಸಿ.
- (g) What is Creativity?
ಸೃಜನಶೀಲತೆ ಎಂದನೇನು ?
- (h) What is Disruptive innovation?
ಅಡ್ಡಪಡಿಸುವ ಸವಿಸಸತೆ ಎಂದರೇನು?
- (i) Expand S.I.D.O.
S.I.D.O. ವಿಸ್ತರಿಸಿರಿ.
- (j) Write two objectives of D.I.C.
D.I.C. ನ ಎರಡು ಉದ್ದೇಶಗಳನ್ನು ಬರೆಯಿರಿ.
- k) What is Industrial Estate?
ಕೈಗಾರಿಕಾ ವಸಾಹತು ಎಂದರೇನು ?
- l) Who is the Union Finance Minister of India ?
ಭಾರತದ ಕೇಂದ್ರೀಯ ಹಣಕಾಸಿನ ಮಂತ್ರಿಗಳಾರು?



Section-B

Answer any Three of the following Questions:

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ

(3 × 5 = 15)

- (2) Briefly explain the Indicators of Economic development?
ಆರ್ಥಿಕ ಅಭಿವೃದ್ಧಿಯ ಸೂಚಕಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
- (3) Write a note on search for a business idea.
ವ್ಯವಹಾರದ ಕಲ್ಪನೆ ಕುರಿತು ಚಿಪ್ಪಣೆ ಬರೆಯಿರಿ.
- (4) Explain the Function of S.I.D.O.
S.I.D.O.ದ ಕಾರ್ಯಗಳನ್ನು ವಿವರಿಸಿರಿ.
- (5) Write a note on creativity.
ಸೃಜನಶೀಲತೆ ಕುರಿತು ಚಿಪ್ಪಣೆ ಬರೆಯಿರಿ.
- (6) Explain the significance of Micro Finance in India.
ಭಾರತದಲ್ಲಿ ಅತಿಚಿಕ್ಕ ಹಣಕಾಸಿನ ಮಹತ್ವವನ್ನು ವಿವರಿಸಿರಿ.

Section-C

- (7) Explain the process of Economic Development.
ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಯನ್ನು ವಿವರಿಸಿರಿ.
- (8) What is Project Report? Explain the steps in the preparation of Project Report?
ಯೋಜನಾ ಪರದಿ ಎಂದರೇನು ? ಯೋಜನಾ ಪರದಿಯ ತಯಾರಿಕೆಯ ಹಂತಗಳನ್ನು ವಿವರಿಸಿರಿ.
- (9) Explain the objective & functions of MUDRA Bank.
MUDRA ಬ್ಯಾಂಕಿನ ಉದ್ದೇಶಗಳು & ಕಾರ್ಯಗಳನ್ನು ವಿವರಿಸಿರಿ.
- (10) Explain the Government measures for the Promotion of M.S.M.E.
M.S.M.E. ಗಳ ಪ್ರವರ್ಧನೆಗಾಗಿ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿರಿ.

Section-D

- (11) Case Let:

(1 × 15 = 15)

Finance is the life blood of every business, MSME required finance to meet their working & fixed capital requirements. Indian has established many financial institutions to meet these requirements. They include S.F.C., S.I.D.B.I. & N.S.I.C these institution have provided facilities to M.S.M.E.

ಹಣಕಾಸು ಪ್ರತಿಯೊಂದು ವ್ಯವಹಾರಗಳ ಜೀವಾಳವಾಗಿದೆ M.S.M.E.ಗಳಿಗೆ ಸ್ಥಿರ & ಚಲ ಬಂಡವಾಳದ ಅವಶ್ಯಕತೆ ಇದೆ. ಈ ಅವಶ್ಯಕತೆ ಪುರೈಸಲು ಭಾರತ ಅನೇಕ ಹಣಕಾಸಿನ ಸಂಸ್ಥೆಗಳನ್ನು ಹುಟ್ಟುಹಾಕಿದೆ. ಅದರಲ್ಲಿ S.F.C., S.I.D.B.I. & N.S.I.C ಮಹತ್ವ ಸಂಸ್ಥೆಗಳು M.S.M.E. ಗಳಿಗೆ ಬೇಕಾದ ಹಣಕಾಸನ್ನು ಒದಗಿಸುತ್ತಿವೆ.

Questions:- 1. State the performance of S.F.C.

5 marks

S.F.C. ಕಾರ್ಯಕ್ಷಮತೆ ಹೇಳಿರಿ.

2. Write the objectives of S.I.D.B.I.

5 marks

S.I.D.B.I ಉದ್ದೇಶಗಳನ್ನು ಬರೆಯಿರಿ

3. Write the scheme of N.S.I.C.

5 marks

N.S.I.C. ಕಾರ್ಯವ್ಯವಸ್ಥೆಗಳನ್ನು ಬರೆಯಿರಿ



| | | | | | | | |
|--|--|--|--|--|--|--|--|
| | | | | | | | |
|--|--|--|--|--|--|--|--|

V Semester B.Com. Degree Examination, Nov./Dec. - 2019

Elements of Costing -I
(Regular and Repeater)

Paper - I

Time : 3 Hours

Maximum Marks : 80

Instructions to Candidates:

- 1) Attempt questions according to internal choice in each section.
ಪ್ರತಿಯೊಂದು ವಿಭಾಗದಲ್ಲಿ ಆಂತರಿಕ ಆಯ್ಕೆಗನುಸಾರವಾಗಿ ಪ್ರಶ್ನೆಗಳನ್ನು ಉತ್ತರಿಸಿರಿ.
- 2) Working notes should be given wherever necessary.
ಅವಶ್ಯವಿದ್ದಲ್ಲಿ ಲೆಕ್ಕ ಟಿಪ್ಪಣಿಗಳನ್ನು ಒದಗಿಸಿರಿ.
- 3) Use non-programmable calculators only.
ನಾನ್ ಪ್ರೋಗ್ರಾಂ ಇದ್ದ ಕ್ಯಾಲ್ಕುಲೇಟರನ್ನು ಉಪಯೋಗಿಸಲು ಅನುಮತಿಸಿದೆ.

SECTION - A

ವಿಭಾಗ - ಆ

Answer any **ten** of the following in **two** sentences.

(10x2=20)

ಕೆಳಗಿನವುಗಳಲ್ಲಿ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ.

1. a) What is cost ?
ವೆಚ್ಚ ಎಂದರೇನು ?
- b) State any two differences between cost Accounting and Financial Accounting.
ವೆಚ್ಚಶಾಸ್ತ್ರ ಮತ್ತು ಲೆಕ್ಕಶಾಸ್ತ್ರಗಳಲ್ಲಿನ ಎರಡು ವ್ಯತ್ಯಾಸಗಳನ್ನು ತಿಳಿಸಿರಿ.
- c) What is Perpetual inventory system ?
ನಿರಂತರ ತಪಶೀಲು ಪದ್ಧತಿ ಎಂದರೇನು ?
- d) What is material Requisition ?
ಸರಕು ಕೋರಿಕೆ ಪತ್ರ ಎಂದರೇನು ?
- e) What is over time wages ?
ಹೆಚ್ಚುವರಿ ಸಮಯದ ಕೂಲಿ ಎಂದರೇನು ?
- f) What do you mean by 'Machine Hour Rate' ?
ಯಂತ್ರ ಘಂಟೆ ದರ ಎಂದರೇನು ?

P.T.O.



- g) What is 'Direct Labour' cost ?
ಸೇರ ಕೂಲಿ ವೆಚ್ಚವೆಂದರೇನು ?
- h) Write formula to calculate 'EOQ' and 'MTOR' (Economic order Quantity and Material Turn Over Ratio).
'ಮಿತವ್ಯಯ ಖರೀದಿ ಮೊತ್ತ' ಮತ್ತು 'ಸಾಮಗ್ರಿ ಚಲನಾಗತಿ' ಕಂಡುಹಿಡಿಯುವ ಸೂತ್ರವನ್ನು ಬರೆಯಿರಿ.
- i) What is 'Primary distribution Summary' ?
ಸೇವಾ ವಿಭಾಗಗಳ ಮೇಲೆ ವೆಚ್ಚಗಳನ್ನು ಮರು ಹಂಚಿಕೆ ಮಾಡುವ 'ಪ್ರಥಮ ಸಾರಾಂಶ ಪಟ್ಟಿ' ಎಂದರೇನು ?
- j) Write functional wise classification of overheads.
ಮೇಲುವೆಚ್ಚಗಳ 'ಕಾರ್ಯಾತ್ಮಕ ವರ್ಗೀಕರಣ' ಬರೆಯಿರಿ.
- k) Write the methods of Absorption of overheads.
ಮೇಲ್ವೆಚ್ಚ ಆಕರಣೆ ಎಂದರೇನು ?
- l) Name the causes of 'Labour Turn over'.
ಶ್ರಮ ಬದಲಾವಣೆ ಗತಿ ಎಂದರೇನು ?

SECTION - B

ವಿಭಾಗ - ಬ

Answer any **three** of the following questions.

(3x5=15)

ಕೆಳಗಿನವುಗಳಲ್ಲಿ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

2. Explain the advantages of cost Accounting.
ವೆಚ್ಚಶಾಸ್ತ್ರದ ಅನುಕೂಲತೆಗಳನ್ನು ವಿವರಿಸಿರಿ.
3. In a factory 20,000 units of product were produced in the month of July 2018. From the following figures obtained from the cost books. Prepare a cost sheet showing cost per unit.

| | | |
|--------------------------------|---|--------------|
| Opening stock of Materials | - | Rs. 5,000/- |
| Purchases during the year | - | Rs. 55,000/- |
| Closing stock of Raw Materials | - | Rs. 10,000/- |
| Direct wages | - | Rs. 25,000/- |
| Factory overheads | - | Rs. 40,000/- |
| Office overheads | - | Rs. 20,000/- |



ಜುಲೈ 2018 ರಲ್ಲಿ ಒಂದು ಉದ್ಯಮದಲ್ಲಿ 20,000 ಘಟಕಗಳನ್ನು ಉತ್ಪಾದಿಸಿದೆ. ವೆಚ್ಚತಾಸ್ತ ಪುಸ್ತಕವು ಈ ಕೆಳಗಿನ ಮಾಹಿತಿಯನ್ನು ನೀಡುತ್ತದೆ. ವೆಚ್ಚ ಪತ್ರಿಕೆಯನ್ನು ತಯಾರಿಸಿ ಪ್ರತಿ ಘಟಕದ ವೆಚ್ಚವನ್ನು ತೋರಿಸಿರಿ.

| | | |
|--------------------------------------|---|--------------|
| ಆರಂಭ ಶಿಲ್ಕು ಕಚ್ಚಾಸಾಮಗ್ರಿ ದಾಸ್ತಾನು | - | ರೂ. 5,000/- |
| ವರ್ಷದ ಖರೀದಿ | - | ರೂ. 55,000/- |
| ಅಂತಿಮಶಿಲ್ಕು - ಕಚ್ಚಾ ಸಾಮಗ್ರಿ ದಾಸ್ತಾನು | - | ರೂ. 10,000/- |
| ನೇರ ಕೂಲಿ | - | ರೂ. 25,000/- |
| ಉತ್ಪಾದನೆಯ ಪರೋಕ್ಷ ಮೇಲು ವೆಚ್ಚ | - | ರೂ. 40,000/- |
| ಕಚೇರಿ ಮೇಲು ವೆಚ್ಚ | - | ರೂ. 20,000/- |

4. Calculate 'Material turn over Ratio' from below.

- Opening stock - Rs. 1,40,000/-
- Purchases during the year - Rs. 4,10,000/-
- Closing stock - Rs. 90,000/-

ಈ ಕೆಳಗಿನ ಮಾಹಿತಿಯಿಂದ 'ಸಾಮಗ್ರಿ ಚಲನಾ ಗತಿ'ಯನ್ನು ಕಂಡು ಹಿಡಿಯಿರಿ.

- ಆರಂಭ ಶಿಲ್ಕು - ರೂ. 1,40,000/-
- ಖರೀದಿ - ರೂ. 4,10,000/-
- ಅಂತಿಮ ಶಿಲ್ಕು - ರೂ. 90,000/-

5. Find out the 'labour hour rate' from the following.

- Number of operators working in the department is 200.
- Department wages for 300 days in a year at 8 hours per day.
- Total department overheads are Rs. 48,000/-
- 5% of the total days are subject to normal idle time.

ಈ ಕೆಳಗಿನ ಮಾಹಿತಿಯಿಂದ 'ಕಾರ್ಮಿಕ ಘಂಟೆ ದರ'ವನ್ನು ಕಂಡುಹಿಡಿಯಿರಿ.

- ವಿಭಾಗದಲ್ಲಿ ಕೆಲಸ ಮಾಡುವ ನಿರ್ವಾಹಕರ ಸಂಖ್ಯೆ - 200.
- ವಿಭಾಗವು ವಾರ್ಷಿಕ 300 ದಿನ, ಪ್ರತಿ ದಿನಕ್ಕೆ 8 ಘಂಟೆ ಕೆಲಸ ನಿರ್ವಹಿಸಿದೆ.
- ವಿಭಾಗದ ಒಟ್ಟು ಮೇಲು ವೆಚ್ಚ ರೂ. 48,000/-
- ಒಟ್ಟು ದಿನಗಳಲ್ಲಿ ಶೇಕಡಾ 5 ಅನುತ್ತಾದಿತ ಸಮಯವಾಗಿರುತ್ತದೆ.



6. From the following particulars calculate earnings of worker under 'Rowan Plan'.

| | | |
|---------------|---|-----------------|
| Standard time | - | 10 Hours |
| Time rate | - | Rs. 20 per hour |
| Time taken | - | 8 hours. |

ಕೆಳಗಿನ ಮಾಹಿತಿಯಿಂದ ಕೆಲಸಗಾರನ ಗಳಿಕೆಯನ್ನು 'ರೋವನ್' ರವರ ಇನಾಮು ಯೋಜನೆ ಪ್ರಕಾರ ಕಂಡುಹಿಡಿಯಿರಿ.

| | | |
|-----------------|---|---------------------|
| ಪ್ರಮಾಣಬದ್ಧ ವೇಳೆ | - | 10 ಘಂಟೆಗಳು |
| ವೇಳಾ ದರ | - | ರೂ. 20 ಪ್ರತಿ ಘಂಟೆಗೆ |
| ತೆಗೆದುಕೊಂಡ ವೇಳೆ | - | 8 ಘಂಟೆಗಳು |

SECTION - C

ವಿಭಾಗ - ಕ

Answer any **two** of the following questions.

(2x15=30)

ಕೆಳಗಿನ ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ.

7. Gouri Ltd. has three manufacturing departments A, B and C and one service department S. The following figures are available for one month of 25 working days of 8 hours each day. All departments worked all days with full attendance.

| Expenses | Total | Dept.S | Dept.A | Dept.B | Dept.C |
|-----------------------|---------------------|--------|--------|--------|--------|
| | Rs. | Rs. | Rs. | Rs. | Rs. |
| i) Power and lighting | 2,200 | 480 | 400 | 600 | 720 |
| ii) Supervision. | 2,000 | - | - | - | - |
| iii) Rent | 1,000 | - | - | - | - |
| iv) Welfare | 1,200 | - | - | - | - |
| v) Others | <u>2,400</u> | 400 | 400 | 800 | 800 |
| | <u>8,800</u> | | | | |

| Other information : | Dept.S | Dept.A | Dept.B | Dept.C |
|----------------------------------|--------|--------|--------|--------|
| i) Supervisors salary | 30% | 30% | 20% | 20% |
| ii) Number of workers | 10 | 30 | 40 | 20 |
| iii) Floor Area (sq.ft.) | 500 | 600 | 800 | 600 |
| iv) Service to production Depts. | - | 50% | 30% | 20% |

Calculate Labour hour rate for each production departments.



ಗೌರಿ ಎಂಬ ಕಂಪನಿಯಲ್ಲಿ ಆ, ಬ, ಮತ್ತು ಕ ಗಳೆಂಬ ಉತ್ಪಾದನಾ ಭಾಗಗಳು 'ಸ' ಎಂಬ ಸೇವಾ ವಿಭಾಗವೂ ಇದೆ. ಪ್ರತಿಯೊಂದು ವಿಭಾಗವು ತಿಂಗಳಲ್ಲಿ 25 ಕೆಲಸದ ದಿನಗಳಲ್ಲಿ ಪ್ರತಿದಿನ 8 ತಾಸಿನಂತೆ ಪೂರ್ಣ ಹಾಜರಾತಿಯಲ್ಲಿ ಕೆಲಸ ಮಾಡುತ್ತವೆ. ಅವುಗಳ ಬಗ್ಗೆ ಈ ಕೆಳಗಿನ ಮಾಹಿತಿಯೂ ದೊರೆಯುತ್ತದೆ.

| ವೆಚ್ಚಗಳು | ಒಟ್ಟು ಮೊತ್ತ | 'ಸ' | 'ಆ' | 'ಬ' | 'ಕ' |
|---------------------|--------------|-----|-----|-----|-----|
| | ರೂ. | ರೂ. | ರೂ. | ರೂ. | ರೂ. |
| i) ವಿದ್ಯುತ್ ಶಕ್ತಿ | 2,200 | 480 | 400 | 600 | 720 |
| ii) ಮೇಲ್ವಿಚಾರಣೆ | 2,000 | - | - | - | - |
| iii) ಬಾಡಿಗೆ | 1,000 | - | - | - | - |
| iv) ಕೆಲಸಗಾರರ ಕಲ್ಯಾಣ | 1,200 | - | - | - | - |
| v) ಇತರೆ | <u>2,400</u> | 400 | 400 | 800 | 800 |
| ಒಟ್ಟು ರೂ. | 8,800 | | | | |

ಇನ್ನಿತರ ಮಾಹಿತಿ :

ವಿಭಾಗಗಳು

| | 'ಸ' | 'ಆ' | 'ಬ' | 'ಕ' |
|---|-----|-----|-----|-----|
| i) ಮೇಲ್ವಿಚಾರಕರ ಪಗಾರ | 30% | 30% | 20% | 20% |
| ii) ಕೆಲಸಗಾರರ ಸಂಖ್ಯೆ | 10 | 30 | 40 | 20 |
| iii) ಆಕ್ರಮಿಸಿದ ಸ್ಥಳ (ಚೌ.ಪೂ) | 500 | 600 | 800 | 600 |
| iv) ಉತ್ಪಾದನಾ ವಿಭಾಗಗಳಿಗೆ ಒದಗಿಸಿದ ಸೇವಾ ಪ್ರಮಾಣ | - | 50% | 30% | 20% |

ಪ್ರತಿ ಉತ್ಪಾದನಾ ವಿಭಾಗಕ್ಕೆ 'ಕೆಲಸಗಾರ ಘಂಟೆ ದರ'ವನ್ನು ಕಂಡು ಹಿಡಿಯಿರಿ.

8. From the following transactions relating to ASP Co.Ltd. Prepare a stores ledger under LIFO method.

Receipts

06-01-2018 - 1600 units @ Rs. 20 each
 12-01-2018 - 600 units @ Rs. 24 each
 18-01-2018 - 200 units @ Rs. 25 each
 25-01-2018 - 400 units @ Rs. 20 each

Issues

03-01-2018- 100 units
 07-01-2018 - 600 units
 15-01-2018 - 640 units
 20-01-2018 - 240 units
 29-01-2018 - 500 units

On 01-01-2018 opening balance was 500 units @ Rs. 21 each on 08-01-2018, 40 units were returned to stores, which were issued on 03-01-2018. Further on 22-01-2018, 80 units were returned to vendor which were received on 18-01-2018. For Purchase on 25-01-2018 freight charges of Rs. 200 were paid. There was a surplus on 31-01-2018 of 50 units as per stock Audit.

P.T.O.



ಈ ಕೆಳಗೆ ಕಾಣಿಸಿದ ಮಾಹಿತಿ ಆಧರಿಸಿ LIFO ಬೆಲೆ ಪದ್ಧತಿ ಅಳವಡಿಸಿ ಸರಕಿನ ಖಾತೆಯನ್ನು ತಯಾರಿಸಿರಿ.

ಖರೀದಿಗಳು

ವಿತರಣೆಗಳು

| | |
|--|---------------------------|
| 06-01-2018 - 1600 ಯೂನಿಟಗಳು ರೂ. 20 ರಂತೆ | 03-01-2018- 100 ಯೂನಿಟಗಳು |
| 12-01-2018 - 600 ಯೂನಿಟಗಳು ರೂ. 24 ರಂತೆ | 07-01-2018 - 600 ಯೂನಿಟಗಳು |
| 18-01-2018 - 200 ಯೂನಿಟಗಳು ರೂ. 25 ರಂತೆ | 15-01-2018 - 640 ಯೂನಿಟಗಳು |
| 25-01-2018 - 400 ಯೂನಿಟಗಳು ರೂ. 20 ರಂತೆ | 20-01-2018 - 240 ಯೂನಿಟಗಳು |
| | 29-01-2018 - 500 ಯೂನಿಟಗಳು |

01-01-2018 ರಂದು ಪ್ರಾರಂಭದ ಶಿಲ್ಕು 500 ಯೂನಿಟಗಳು ದರ ರೂ. 21 ಪ್ರತಿ ಯೂನಿಟಿಗೆ ಇರುತ್ತದೆ. 03-01-2018, ರ ವಿತರಿಸಿದ ಪ್ರತಿ 40 ಯೂನಿಟುಗಳು 08-01-2018 ರಂದು ತಿರುಗಿ ದಾಸ್ತಾನಿಗೆ ಕಳುಹಿಸಿದ. 18-01-2018 ರಂದು ಖರೀದಿಸಿದ ಯೂನಿಟುಗಳಲ್ಲಿ 80 ಯೂನಿಟುಗಳನ್ನು 22-01-2018 ರಂದು ವ್ಯಾಪಾರಿಗೆ ಮರಳಿಸಿದ. 25-01-2018 ರಂದು ಖರೀದಿಸಿದ ಯೂನಿಟುಗಳಿಗೆ ಸಾಗಾಣಿಕೆ ವೆಚ್ಚ ರೂ. 200 ಕೂಡಲಾಗಿದೆ. 31-01-2018 ರಂದು ನಡೆದ ದಾಸ್ತಾನು ಪರಿಶೀಲನೆಯಿಂದ 50 ಯೂನಿಟುಗಳು ಹೆಚ್ಚುವರಿ ಕಂಡು ಬಂದಿದೆ.

9. From the following details compute 'Machine Hour Rate'.

| | | |
|--|---|--------------------|
| Cost of the machine | - | Rs. 90,000 |
| Installation charges | - | Rs. 10,000 |
| Rent of the shop per quarter | - | Rs. 3000 |
| General lighting of the shop | - | Rs. 200 per month |
| Supervisor's salary | - | Rs. 2000 per month |
| Insurance on the machine | - | Rs. 500 per month |
| Cost of repairs and maintenance of the machine | - | Rs. 1000 per month |

Power consumption 20 units per hour @ Rs. 50 per 100 units. Estimated working hours of the machine are 2000 hours per annum. The machine has a scrap value of Rs. 20,000, after the expiry of its life of 10 years. The supervisors in the shop is expected to devote 1/5 of his time for this machine. The machine occupies 1/4 of the floor area of the shop.

ಕೆಳಗೆ ಕೊಟ್ಟ ಮಾಹಿತಿಯಿಂದ ಯಂತ್ರ ಘಂಟೆ ದರವನ್ನು ಕಂಡು ಹಿಡಿಯಿರಿ.

| | | |
|--|---|------------|
| ಯಂತ್ರದ ಬೆಲೆ | - | ರೂ. 90,000 |
| ಯಂತ್ರ ಸ್ಥಾಪಿಸಿದ ಖರ್ಚು | - | ರೂ. 10,000 |
| ಪ್ರತಿ ಮೂರು ತಿಂಗಳಿಗೆ ವಿಭಾಗದ ಬಾಡಿಗೆ | - | ರೂ. 3000 |
| ಪ್ರತಿ ತಿಂಗಳಿಗೆ ವಿಭಾಗದ ಸಾಮಾನ್ಯ ವಿದ್ಯುತ್ ಶಕ್ತಿಯ ದರ | - | ರೂ. 200 |

| | | |
|---|---|----------|
| ವಿಭಾಗೀಯ ಮೇಲ್ವಿಚಾರಕನ ಪ್ರತಿ ತಿಂಗಳ ಪಗಾರ | - | ರೂ. 2000 |
| ಯಂತ್ರದ ಪ್ರತಿ ತಿಂಗಳ ವಿಮೆ | - | ರೂ. 500 |
| ಪ್ರತಿ ತಿಂಗಳಿಗೆ ಮಾಡಿದ ದುರಸ್ತಿ ಮತ್ತು ನಿರ್ವಹಣೆ ವೆಚ್ಚ | - | ರೂ. 1000 |

ವಿದ್ಯುತ್ ಶಕ್ತಿಯ ಬಳಕೆ ಪ್ರತಿ ತಾಸಿಗೆ 20 ಯುನಿಟಗಳು. 100 ಯುನಿಟಗಳಿಗೆ ರೂ. 50/- ರಂತೆ ಪ್ರತಿ ವರ್ಷಕ್ಕೆ ಅಂದಾಜು ಮಾಡಿದ ಕೆಲಸದ ತಾಸುಗಳು 2000. ಯಂತ್ರದ ಜೀವಾವಧಿಯಾದ 10 ವರ್ಷಗಳ ನಂತರ ನಿರುಪಯುಕ್ತ ಯಂತ್ರದ ಬೆಲೆ ರೂ. 20,000/- ಮೇಲ್ವಿಚಾರಕರನ್ನು ತನ್ನ ಕೆಲಸದ ವೆಳೆಯ 1/5 ಸಮಯವನ್ನು ಈ ಯಂತ್ರಕ್ಕಾಗಿ ಉಪಯೋಗಿಸುವನು. ಯಂತ್ರವು ವಿಭಾಗದಲ್ಲಿ 1/4 ಜಾಗೆಯನ್ನು ಆಕ್ರಮಿಸಿದೆ.

10. From the following particulars calculate - EOQ (ROQ), ROL, maximum level, minimum level, Danger level and average level.

- Order cost is Rs. 20/-
- Number of units to be purchased during the year 5000 units.
- Purchase price per unit is Rs. 50/-
- Annual cost of Storage per unit is Rs. 5/-
- Lead time - Average 10 days, maximum - 15 days, minimum - 6 days.
- Maximum for emergency purchases - 4 days.
- Rate of consumption - Average 15 units per day maximum - 20 units per day; minimum 10 units a day.

ಕೆಳಗಿನ ಮಾಹಿತಿಯಿಂದ 'ಖರೀದಿ ವೆಚ್ಚ' (ಮರು ಆದೇಶ ಗಾತ್ರ), ಮರು ಆದೇಶ ಮಟ್ಟ, ಗರಿಷ್ಠ ದಾಸ್ತಾನು ಮಟ್ಟ, ಕನಿಷ್ಠ ದಾಸ್ತಾನು ಮಟ್ಟ ಅಪಾಯ ಮಟ್ಟ (ತುರ್ತು ದಾಸ್ತಾನು ಮಟ್ಟ), ಸಾಮಾನ್ಯ ಮಟ್ಟವನ್ನು ಕಂಡು ಹಿಡಿಯಿರಿ.

- ಖರೀದಿ ಆದೇಶ ವೆಚ್ಚ - ರೂ. 20/-
- ವಾರ್ಷಿಕ ಖರೀದಿ ಘಟಕಗಳ ಸಂಖ್ಯೆ - 5000 ಘಟಕಗಳು
- ಖರೀದಿ ಬೆಲೆ ಪ್ರತಿ ಘಟಕಕ್ಕೆ - ರೂ. 50/-
- ಪ್ರತಿ ಘಟಕದ ವಾರ್ಷಿಕ ದಾಸ್ತಾನು ವೆಚ್ಚ - ರೂ. 5/-
- ಬಟವಡೆ ಅವಧಿ - ಸಾಮಾನ್ಯ 10 ದಿನ, ಗರಿಷ್ಠ 15 ದಿನ; ಕನಿಷ್ಠ 6 ದಿನ.
- ಗರಿಷ್ಠ ತುರ್ತು ಖರೀದಿ ಅವಧಿ - 4 ದಿನ.
- ಬಳಕೆ - ಸಾಮಾನ್ಯ ಬಳಕೆ - 15 ಘಟಕಗಳು ಪ್ರತಿ ದಿನ, ಗರಿಷ್ಠ ಬಳಕೆ - 20 ಘಟಕಗಳು ಪ್ರತಿದಿನ, ಕನಿಷ್ಠ ಬಳಕೆ 10 ಘಟಕಗಳು ಪ್ರತಿದಿನ



SECTION - D

ವಿಭಾಗ - ಡ

11. Case study. (Compulsory question).

(1x15=15)

From the following particulars relating to sumita Ltd. work out the earnings of the worker for a week under : (a) Time and piece rate (b) Taylors differential piece rates (c) Halsey plan (d) Rowan plan

| | | |
|----------------------------------|---|------------------|
| Number of working hours per week | - | 48 hours |
| Normal wages per hour | - | Rs. 6/- per hour |
| Standard time per piece | - | 20 minutes |
| Actual output for the week | - | 156 pieces |

Differential piece rates applied

80% of piece rates applied below standard.

120% of piece rates for at and above standard.

Comment -

- i) Which wage plan is beneficial to worker.
- ii) Which wage plan is desirable to employer.

ಪ್ರಕರಣ ಅಧ್ಯಯನ, ಕಡ್ಡಾಯ ಪ್ರಶ್ನೆ :

'ಸುನೀತಾ' ನಿಯಮಿತ ಕಂ. ನಿಗೆ ಕೆಲಗಿನ ಮಾಹಿತಿಗಳನ್ನು ಒದಗಿಸಿದೆ. ಕೆಲಸಗಾರನ ವಾರದ ಗಳಿಕೆಯನ್ನು ಕೆಲಗೆ ತಿಳಿಸಿದ ಪದ್ಧತಿಯಲ್ಲಿ ಕಂಡುಹಿಡಿಯಿರಿ.

- (a) ವೇಳೆ ಮತ್ತು ಉತ್ಪಾದನಾ ದರ (b) ಟೇಲರ್‌ವರ ವ್ಯತ್ಯಾಸಾತ್ಮಕ ದರ
(c) ಹಾಲ್ಸೆಯವರ ಯೋಜನೆ (d) ರೋವನ್ ರವರ ಯೋಜನೆ

| | | |
|--------------------|---|-------------------------|
| ವಾರದ ಕೆಲಸದ ಘಂಟೆಗಳು | - | 48 ಘಂಟೆಗಳು |
| ಪ್ರಮಾಣೀಕೃತ ಕೂಲಿ | - | ರೂ. 6/- ಪ್ರತಿ ಘಂಟೆಗೆ |
| ಪ್ರಮಾಣೀಕೃತ ಸಮಯ | - | 20 ನಿಮಿಷ ಪ್ರತಿ ಯುನಿಟಿಗೆ |
| ವಾರದ ನೈಜ ಉತ್ಪಾದನೆ | - | 156 ಯುನಿಟಿಗಳು |

ವ್ಯತ್ಯಾಸಾತ್ಮಕ ಉತ್ಪಾದನಾ ಕೂಲಿ ದರಗಳು :

ಪ್ರಮಾಣೀಕೃತ ಉತ್ಪಾದನೆಗಿಂತ ಕಡಿಮೆ ಶೇ. 80% ಕೂಲಿ ದರ.

ಪ್ರಮಾಣೀಕೃತ ಉತ್ಪಾದನೆ ಅಥವಾ ಹೆಚ್ಚು ಶೇ. 120% ಕೂಲಿ ದರ.

| | | | | | | | |
|--|--|--|--|--|--|--|--|
| | | | | | | | |
|--|--|--|--|--|--|--|--|

V Semester B.Com.3 Degree Examination, Nov./Dec. - 2019
Goods And Service Tax
(Regular/Repeater)
Paper - I

Time : 3 Hours**Maximum Marks : 80****Instructions to Candidates:**

1. Answer all the sections according to internal choice.
2. Question No. 11 in section - D is compulsory.
3. Simple calculators are allowed

SECTION - A**ವಿಭಾಗ - ಅ**Answer any **Ten** of the following.**(10x2=20)**

ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿರಿ.

1. a) What is GST ?
ಸರಕು ಮತ್ತು ಸೇವಾ ತೆರಿಗೆ ಎಂದರೇನು ?
- b) Expand: (i) CENVAT (ii) ITC
ವಿಸ್ತರಿಸಿ ಬರೆಯಿರಿ : (i) ಸಿ.ಇ.ಎನ್.ವಿ.ಎ.ಟಿ. (ii) ಐ.ಟಿ.ಸಿ.
- c) Who is a casual taxable person ?
ಸಾಂದರ್ಭಿಕ ತೆರಿಗೆ ಪಾವತಿಸುವ ವ್ಯಕ್ತಿ ಯಾರು ?
- d) Mention two items excluded from GST.
ಸರಕು ಮತ್ತು ಸೇವಾ ತೆರಿಗೆ ಮುಕ್ತ ಹೊಂದಿದ ಎರಡು ಬಾಬುಗಳನ್ನು ತಿಳಿಸಿ.
- e) State any two merits of Registration.
ನೋಂದಣಿ ಇದರ ಎರಡು ಅನುಕೂಲತೆಗಳನ್ನು ತಿಳಿಸಿರಿ.
- f) What is composite supply ?
ಸಮಿಶ್ರ ಪೂರೈಕೆ ಎಂದರೇನು ?

P.T.O.



- g) What do you mean by cascading effect ?
ತೆರಿಗೆಗಳ ಸರಣಿ ಪರಿಣಾಮ ಎಂದರೇನು ?
- h) What is surrender of registration ?
ನೋಂದಣಿಯ ಅಧ್ಯರ್ಪಣ ಎಂದರೇನು ?
- i) Define supply.
ಪೂರೈಕೆ ಇದರ ವ್ಯಾಖ್ಯೆ ಕೊಡಿರಿ.
- j) What is Assessment ?
ಕರಾಕರಣೆ ಎಂದರೇನು ?
- k) What is merit based exemption ?
ಯೋಗ್ಯತೆ ಆಧಾರಿತ ರಿಯಾಯಿತಿ ಎಂದರೇನು ?
- l) What are the types of Registration ?
ನೋಂದಣಿಯ ಪ್ರಕಾರಗಳು ಯಾವವು ?

SECTION - B

ವಿಭಾಗ - ಬ

Answer any **Three** of the following.

(3x5=15)

ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ.

2. What is IGST ? Explain the characteristics of IGST.
ಐ.ಜಿ.ಎಸ್.ಟಿ. ಎಂದರೇನು ? ಅದರ ಗುಣಲಕ್ಷಣಗಳನ್ನು ತಿಳಿಸಿರಿ.
3. What is Actionable claim ? Write two examples of each actionable claim and non-actionable claim.
ಕ್ರಮಕ್ಕೆಗೊಳ್ಳಬೇಕಾದ ಬೇಡಿಕೆ ಎಂದರೇನು ? ಕ್ರಮಕ್ಕೆಗೊಳ್ಳಲಾಗುವ ಬೇಡಿಕೆಯ ಹಾಗೂ ಕ್ರಮ ಕೈಗೊಳ್ಳಲಾಗದ ಬೇಡಿಕೆಗಳ ಪ್ರತಿಯೊಂದಕ್ಕೆ ಎರಡು ಉದಾಹರಣೆ ಕೊಡಿರಿ.
4. Who are the exempted suppliers under GST ? Briefly explain.
ಸರಕು ಮತ್ತು ಸೇವಾ ತೆರಿಗೆಯ ಅಡಿಯಲ್ಲಿ ವಿನಾಯಿತಿಯುಳ್ಳ ಪೂರೈಕೆದಾರರು ಯಾರು ? ಸಂಕ್ಷಿಪ್ತವಾಗಿ ವಿವರಿಸಿರಿ.
5. Write difference between casual and non resident taxable person.
ಸಾಂದರ್ಭಿಕ ತೆರಿಗೆ ಪಾವತಿದಾರರು ಹಾಗೂ ಅನಿವಾಸಿ ತೆರಿಗೆಯ ಪಾವತಿದಾರರ ವ್ಯಕ್ತಿಗಳ ವ್ಯತ್ಯಾಸಗಳನ್ನು ಬರೆಯಿರಿ.
6. Explain briefly types of supply under GST.
ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಪೂರೈಕೆ ಪ್ರಕಾರಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.



SECTION - C

ವಿಭಾಗ - ಕ

Answer any **Two** of the following questions.

(2x15=30)

ಕೆಳಗಿನವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ.

7. When GST has been introduced in India ? Explain the need for introduction of GST in India.

ಭಾರತದಲ್ಲಿ ಸರಕು ಸೇವಾ ತೆರಿಗೆಯನ್ನು ಯಾವಾಗ ಪರಿಚಯಿಸಲಾಯಿತು ? ಸರಕು ಸೇವಾ ತೆರಿಗೆಯನ್ನು ಪ್ರಾರಂಭಿಸುವ ಅವಶ್ಯಕತೆಗಳನ್ನು ವಿವರಿಸಿರಿ.

8. Write note on the following (Any three).

a) Aggregate turnover

b) Agriculturist

c) Appointed Day

d) Reverse charge

ಈ ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ.

a) ಒಟ್ಟು ಗೂಡಿಸಿದ ವಹಿವಾಟು

b) ಕೃಷಿಕ

c) ನಿರ್ಧರಿಸಿದ ದಿನ

d) ತಿರುಗಿಸುವ ಕರ

9. Make a list of any fifteen services which are exempt from GST.

ಸರಕು ಮತ್ತು ಸೇವಾ ತೆರಿಗೆಯಿಂದ ರಿಯಾಯಿತಿಯುಳ್ಳ ಯಾವುದೇ ಹದಿನೈದು ಸೇವೆಗಳನ್ನು ಪಟ್ಟಿ ಮಾಡಿರಿ.

10. Explain the conditions for taxability of supply of goods and services.

ಸರಕು ಹಾಗೂ ಸೇವೆ ಪೂರೈಕೆಯ ಮೇಲೆ ತೆರಿಗೆ ಹಾಕಲು ಇದ್ದ ಷರತ್ತುಗಳ ಬಗೆಗೆ ಸ್ಪಷ್ಟೀಕರಣ ನೀಡಿರಿ.

P.T.O.



SECTION - D

ವಿಭಾಗ - ಡ

11. Compulsory Question (Case study)

Cases:

(1x15=15)

- CPG Co.Ltd. is operating in 5 states under the same PAN Number. It is having two branches in each state. How does the provision of registration apply on the company? How many registration the company has to take ?
- Mr. John a non resident supplying goods within state having turnover of Rs. 13 Lakhs. State whether Mr. John is required to take registration ? Determine.
- Mr. Ajeet a Non resident person wishes to provide taxable supply of goods. He has no fixed place of business or residence in India. He seeks your advice to obtain PAN is mandatory to take registration ?

ಕಡ್ಡಾಯ ಪ್ರಶ್ನೆ (ಪ್ರಕರಣ ಅಧ್ಯಯನ):

- ಸಿಪಿಜಿ ಹೆಸರಿನ ಕಂಪನಿಯು, ಒಂದೇ ಪ್ಯಾನ್ ಸಂಖ್ಯೆಯ ಅಡಿಯಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು 5 ರಾಜ್ಯಗಳಲ್ಲಿ ನಿರ್ವಹಿಸುತ್ತಿದೆ. ಇದು ಪ್ರತಿ ರಾಜ್ಯದಲ್ಲಿ ಎರಡು ಶಾಖೆಗಳನ್ನು ಹೊಂದಿದೆ. ನೋಂದಣಿಯ ನಿಯಮಗಳು ಆ ಕಂಪನಿಯ ಮೇಲೆ ಹೇಗೆ ಅನ್ವಯಿಸುತ್ತವೆ ? ಈ ಕಂಪನಿಯು ಒಟ್ಟು ಎಷ್ಟು ನೋಂದಣಿಗಳನ್ನು ಪಡೆದುಕೊಳ್ಳಬೇಕು.
- ಶ್ರೀ ಜಾನ್ ಇವರು ಅನಿವಾಸಿ ವ್ಯಕ್ತಿಯಾಗಿದ್ದು ಒಂದೇ ರಾಜ್ಯದೊಳಗೆ ಸರಕುಗಳನ್ನು ಪೂರೈಸಿ 13 ಲಕ್ಷ ರೂ. ವರೆಗೆ ವಹಿವಾಟು ಮಾಡಿಕೊಂಡಿರುತ್ತಾರೆ. ಶ್ರೀ ಜಾನ್ ಇವರು ನೋಂದಣಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕೆ? ನಿರ್ಧರಿಸಿರಿ.
- ಶ್ರೀ ಅಜೀತ ಇವರು ಅನಿವಾಸಿ ವ್ಯಕ್ತಿಯಾಗಿದ್ದು ತೆರಿಗೆಯುಕ್ತ ಸರಕು ಪೂರೈಕೆಯ ಮಾಹಿತಿಯನ್ನು ಒದಗಿಸುವ ಇಚ್ಛೆ ಹೊಂದಿರುತ್ತಾರೆ. ಅವರು ಭಾರತದಲ್ಲಿ ವ್ಯವಹಾರಕ್ಕೆ ಯಾವುದೇ ನಿರ್ದಿಷ್ಟ ಸ್ಥಳ ಹೊಂದಿರುವುದಿಲ್ಲ. ನೋಂದಣಿಗಾಗಿ ಪ್ಯಾನ್ ನಂಬರ ಪಡೆದುಕೊಳ್ಳುವುದು ಕಡ್ಡಾಯವೆ ? ಸಲಹೆ ನೀಡಿರಿ.



| | | | | | | | |
|--|--|--|--|--|--|--|--|
| | | | | | | | |
|--|--|--|--|--|--|--|--|

V Semester B.Com. Degree Examination, Nov./Dec. - 2019

COMPUTER APPLICATION IN BUSINESS

(Regular and Repeaters)

Paper - IV

Time : 3 Hours

Maximum Marks : 80

Instructions to Candidates:

1. Answer all Sections, subjects to internal choice.
2. Section D is compulsory.

SECTION - A

Answer any **ten** questions, each carries 2 marks:

(10×2=20)

1. What is E business?
2. Define Electronic cheque.
3. Write the difference between credit card and debit card.
4. Define Internet.
5. Write any two characteristics of WAN.
6. Expand NIC and ARPANET.
7. Name any two attributes of Paragraph tag in HTML.
8. What is an event in VB. net?
9. Mention any four properties of form in VB. net.
10. What is an array?
11. Define EDI.
12. What is E - Wallet?

SECTION - B

Answer any **three** questions, each carries 5 marks:

(3×5=15)

13. Write the characteristics of E-Commerce.
14. Explain the use of intranet in Business.
15. Explain the tags for inserting images in HTML document.

P.T.O.



16. Write a VB. net program to add Six subject marks & find the percentage of marks.
17. Describe the risk involved in electronic payment system.

SECTION - C

Answer any **two** questions, each carries **15** marks:

(2×15=30)

18. Discuss in detail the different types of E- Commerce.
19. Create a company Web page by using minimum fifteen tags of HTML.
20. Explain the different controls of VB. net toolbox.
21. Write Short notes on:
a) Internet Banking
b) ATM
c) E - Security

SECTION - D

Case study (Compulsory)

(1×15=15)

22. Design a VB. net application to calculate income tax of the payee on the basis of following slab rates.

| Income | Tax payable |
|----------------------------------|--------------------|
| Up Rs 2,50,000 | Nil |
| Between Rs 2,50,001 to 5,00,000 | 10% |
| Between Rs 5,00,001 to 10,00,000 | 20% |
| above Rs 10,00,001 | 30% |

Read payee name, PAN No, Adhar no, Income calculate tax payable and print income tax amount.



0052031

36522/E220

Reg. No.

| | | | | | | | |
|---|---|---|---|---|---|---|---|
| C | 1 | 7 | 6 | 7 | 1 | 6 | 9 |
|---|---|---|---|---|---|---|---|

V Semester B.Com. Degree Examination, Nov./Dec. - 2019

INCOME TAX-I (COMPULSORY)

(REGULAR)

Paper - I

Time : 3 Hours

Maximum Marks : 80

Instructions to Candidates:

1. Answer all the questions with strict observations of inner choice in each section.
ಆಂತರಿಕ ಆಯ್ಕೆ ಅನ್ವಯ ಎಲ್ಲಾ ವಿಭಾಗಗಳಿಗೆ ಉತ್ತರಿಸಿರಿ.
2. Use of calculator is allowed.
ಕ್ಯಾಲ್ಕುಲೇಟರ ಉಪಯೋಗಕ್ಕೆ ಅನುಮತಿಯಿದೆ.

SECTION-A

ವಿಭಾಗ - ಅ

Answer any Ten of the following-

(10x2=20)

ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿರಿ.

1. a) What is agricultural income ? Give two examples.
ಕೃಷಿ ಆದಾಯವೆಂದರೇನು ? ಎರಡು ಉದಾಹರಣೆ ಕೊಡಿರಿ.
- b) How do you treat the employers contribution to recognised provident fund ?
ಮಾಲೀಕರು ಸಂದಾಯಿಸಿದ ಮಾನ್ಯತೆ ಪಡೆದ ಭವಿಷ್ಯ ನಿಧಿಯನ್ನು ಹೇಗೆ ಪರಿಗಣಿಸುವಿರಿ ?
- c) What are the provisions relating to the interest on loan taken for contribution of SOP ?
ಸ್ವಾಸಕ್ತಿ ಕಟ್ಟಿಕೊಳ್ಳುವ ಮನೆಗಾಗಿ ತೆಗೆದುಕೊಂಡ ಸಾಲದ ಮೇಲಿನ ಬಡ್ಡಿಗೆ ಸಂಬಂಧಿಸಿದ ನಿಯಮಗಳಾವುವು ?
- d) What are the provisions of commuted pension u/s 10 ?
ವಿಧಿ 10 ರ ಅಡಿಯಲ್ಲಿ ಪಿಂಚಣಿ ಹಿಂತಿರೂಗಿಸುವ ಮೌಲ್ಯಕ್ಕೆ ಸಂಬಂಧಿಸಿದ (commuted pension) ಕಾನೂನಿನ ಅಂಶಗಳನ್ನು ತಿಳಿಸಿರಿ.
- e) Who is not ordinarily resident ?
ಭಾರತದಲ್ಲಿ ಸಾಮಾನ್ಯ ನಿವಾಸಿಯಲ್ಲದವನೆಂದರೆ ಯಾರು ?

P.T.O.



- f) State the provisions relating to the public provident fund.
ಸಾರ್ವಜನಿಕ ಭವಿಷ್ಯ ನಿಧಿಯ ಸಂಬಂಧಿಸಿದ ನಿಯಮಗಳನ್ನು ನಮೂದಿಸಿರಿ.
- g) When income tax was introduced in India ?
ಭಾರತದಲ್ಲಿ ಆದಾಯ ತೆರಿಗೆ ಎಂದು ಪರಿಚಯಿಸಲಾಯಿತು ?
- h) How do you treat the daily allowance required by MLA's and MP's u/s 10(17) ?
ಎಂ.ಪಿ. ಹಾಗೂ ಎಂ.ಎಲ್.ಎ ಯವರು ಪಡೆಯುತ್ತಿರುವ ದಿನಭತ್ಯೆ ಕಲಂ 10 (17) ರ ಪ್ರಕಾರ ಹೇಗೆ ಪರಿಗಣಿಸುವಿರಿ ?
- i) What are the deductions allowable u/s 16 ?
ಕಲಂ 16 ರ ಅಡಿಯಲ್ಲಿ ಲಭ್ಯವಿರುವ ಕಡಿತಗಳಾವುವು ?
- j) Define the term Business.
ವ್ಯವಹಾರದ ವ್ಯಾಖ್ಯೆ ನೀಡಿರಿ.
- k) Who is specified employee ?
ನಿರ್ದಿಷ್ಟ ಪಡಿಸಿದ ನೌಕರನೆಂದರೆ ಯಾರು ?
- l) What is previous year ?
ಆದಾಯ ವರ್ಷವೆಂದರೇನು ?

SECTION-B

ವಿಭಾಗ - ಬ

Answer any **Three** of the following.

(3x5=15)

ಬೇಕಾದ ಮೂರಕ್ಕೆ ಉತ್ತರಿಸಿರಿ.

2. Mr. Ramesh is an employee of Maruti Suzuki Ltd. received Rs.8,70,000 as leave salary at the time of retirement on 31st December 2018 after completing 25 years of service. On 1st Jan 2018 his salary was Rs.15,000 p.m. after adding the annual increment. Leave entitlement as per agreement is 2 months salary for every year of service. Leave taken while in service is 10 months. Calculate the exempted and taxable leave salary for the Assessment year 2019-20.

ಡಿಸೆಂಬರ್ 31, 2018 ರಂದು ಮಿ. ರಮೇಶ ಎಂಬ ಮಾರುತಿ ಸುಜುಕಿ ಕಂಪನಿಯ ನೌಕರನು 25 ವರ್ಷ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿ ರೂ. 8,70,000 ರಜೆಯ ವೇತನವನ್ನು ಪಡೆದಿರುವನು. 1-1-2018 ರಂದು ವಾರ್ಷಿಕ



ಬಡತಿಯನ್ನು ಕೊಡಿಸಿದ ನಂತರ ತಿಂಗಳಿಗೆ ಅವನ ವೇತನವು 15000 ರೂ. ಗಳಾಗಿವೆ. ನಿಯಮಾವಳಿಗಳ ಪ್ರಕಾರ ಪೂರ್ಣಗೊಂಡ ಪ್ರತಿ ವರ್ಷದ ಸೇವೆಗೆ 2 ತಿಂಗಳ ರಜೆ ದೊರಕುತ್ತದೆ. ಅವರು ಸೇವೆಯಲ್ಲಿರುವಾಗ 10 ತಿಂಗಳ ರಜೆ ಪಡೆದಿರುವರು. 2019-20 ರ ಕರಾಕರಣೆ ವರ್ಷದಲ್ಲಿ ಅವರ ಕರಮುಕ್ತ ಹಾಗೂ ಕರಕ್ಕೊಳಗಾದ ರಜೆಯ ವೇತನ ಲೆಕ್ಕ ಹಾಕಿರಿ.

3. Mr. Vijay of Dharwad retired from service in MNC is multinational company. His pension is Rs.15,000 p.m. During the year 2018-19 he got his 2/3rd pension commuted and received Rs.6,00,000. Compute the exempted and taxable portion of commuted value of pension for the Assessment year 2019-20.

- If; a) He receives gratuity
b) He does not receives gratuity

ಧಾರವಾಡದ ಮಿ. ವಿಜಯ ಎಂಬುವರು ಬಹುರಾಷ್ಟೀಯ ಕಂಪನಿಯ ಸೇವೆಯಿಂದ ನಿವೃತ್ತಿಗೊಂಡರು. ಅವರ ವಿಶ್ರಾಂತಿ ವೇತನ ರೂ. (ತಿಂಗಳಿಗೆ) 15,000/- 2018-19 ರ ಸಾಲಿನಲ್ಲಿ ಅವರ 2/3 ಅಂಶದ ವಿಶ್ರಾಂತಿ ವೇತನದ ಮೌಲ್ಯವನ್ನು ನಗದೀಕರಿಸಿ ರೂ. 6,00,000 ವನ್ನು ಪಡೆದರು. 2019-20 ರ ಕರಾಕರಣೆಯ ವರ್ಷದಲ್ಲಿ ತೆರಿಗೆ ವಿನಾಯಿತಿಗೆ ಮತ್ತು ತೆರಿಗೆ ಒಳಪಡವು ನಗದೀಕರಿಸಿದ ವಿಶ್ರಾಂತಿ ವೇತನದ ಮೌಲ್ಯವನ್ನು ನಿರ್ಧರಿಸಿರಿ. ಒಂದು ವೇಳೆ ಅವರು

- a) ಗೌರವಧನ (ಗ್ರಾಚ್ಯುಯಿಟಿ) ಪಡೆಯುವುದಾದರೆ
b) ಗೌರವಧನ (ಗ್ರಾಚ್ಯುಯಿಟಿ) ಪಡೆಯದಿದ್ದರೆ.

4. Mr.Patil is an officer in State Bank of India at Mysore. The bank has taken a building on rent of Rs.5,000 p.m. and given it to Mr.Patil for his residence at free of cost. Mr.Patil's remuneration for the previous year 2018-19 is as follows:-

| | Rs. |
|--------------------|-------------|
| Basic salary | 20,000 p.m. |
| Dearness Allowance | 2,000 p.m. |
| Medical Allowance | 1,000 p.m. |
| C.C.A. | 200 p.m. |

Children Education Allowance is Rs.350 p.m. for two children.

Compute the value of rent free accomodation for the A.Y.2019-20



ಮಿ. ಪಾಟೀಲ ಅವರು ಮೈಸೂರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿ. ಬ್ಯಾಂಕು ವಾಸಿಸುವ ಮನೆಯೊಂದು ರೂ. 5,000 ಪ್ರತಿ ತಿಂಗಳಿಗೆ ಬಾಡಿಗೆಯ ಮೇಲೆ ಪಡೆದು ಅದನ್ನು ಪಾಟೀಲರವರಿಗೆ ವಾಸಿಸಲು ಉಚಿತವಾಗಿ ನೀಡಿದೆ. 2018-19 ರ ಆದಾಯ ವರ್ಷದಲ್ಲಿ ಪಾಟೀಲರವರ ಸಂಬಳದ ವಿವರ ಕೆಳಗಿನಂತಿವೆ.

ರೂ.

| | |
|------------------|-----------------|
| ಮೂಲ ವೇತನ | 20,000 ತಿಂಗಳಿಗೆ |
| ತುಟ್ಟಿ ಭತ್ಯೆ | 2,000 ತಿಂಗಳಿಗೆ |
| ವೈದ್ಯಕೀಯ ಭತ್ಯೆ | 1,000 ತಿಂಗಳಿಗೆ |
| ನಗರ ಪರಿಹಾರ ಭತ್ಯೆ | 200 ತಿಂಗಳಿಗೆ |

ಶೈಕ್ಷಣಿಕ ಭತ್ಯೆ ಪ್ರತಿ ಮಗುವಿಗೆ ಪ್ರತಿ ತಿಂಗಳಿಗೆ ರೂ. 350 ಆದರೆ ಎರಡು ಮಕ್ಕಳಿಗೆ.

ಕರಾಕರಣೆ ವರ್ಷ 2019-20 ಬಾಡಿಗೆ ರಹಿತ ಮನೆಯ ಮೌಲ್ಯವನ್ನು ಕಂಡು ಹಿಡಿಯಿರಿ.

5. Mr. Rahul of Delhi employed as a manager in Honda Co. Ltd. Delhi. The particulars of his salary for the previous year 2018-19 are as under :-

- Basic Salary Rs.20,000 p.m.
- Dearness allowance (60% taken for R.B.) Rs.10,000 p.m.
- City compensatory allowance Rs.1,000 p.m.
- Conveyance Allowance Rs.2,000 p.m.
- Commission at 1% on turnover of Rs.18,00,000 achieved by him.
- HRA received during the year Rs.12,000 p.m.
- Medical Allowance Rs.2,000 p.m.

The actual rent paid by him is Rs.10,000 p.m. Compute the HRA exempt and HRA taxable from the above.

ಮಿಸ್ಟರ್ ರಾಹುಲ ದೆಹಲಿಯ ಹೊಂಡಾ ನಿಯಮಿತ ಕಂಪನಿಯಲ್ಲಿ ನಿರ್ವಾಹಕನೆಂದು ಸೇವೆಯಲ್ಲಿದ್ದಾನೆ. ಆದಾಯ ವರ್ಷ 2018-19 ಕ್ಕೆ ಸಂಬಂಧಿಸಿದ ಆತನ ವೇತನ ವಿವರಗಳು ಈ ಕೆಳಗಿನಂತೆ ಇವೆ.

- ಮೂಲ ವೇತನ ರೂ. 20,000 ಪ್ರತಿ ತಿಂಗಳಿಗೆ
- ತುಟ್ಟಿಭತ್ಯೆ (60% ನಿವೃತ್ತಿ ಲಾಭಗಳಿಗೆ ಸೇರುತ್ತದೆ.) ರೂ. 10,000 ಪ್ರತಿ ತಿಂಗಳು



- c) ಪಟ್ಟಣ ಪರಿಹಾರ ಭತ್ಯೆ ರೂ. 1,000 ಪ್ರತಿ ತಿಂಗಳಿಗೆ
d) ಸಂಚಾರಿ ಭತ್ಯೆ ರೂ. 2,000 ಪ್ರತಿ ತಿಂಗಳಿಗೆ
e) ಅವನು ಸಾಧಿಸಿದ ಮಾರಾಟ ಮೊತ್ತ ರೂ. 18,00,000 ದ ಮೇಲೆ 1% ರಂತೆ ಕಮೀಷನ್ ಪಡೆಯುತ್ತಾನೆ.
f) ಮನೆ ಬಾಡಿಗೆ ಭತ್ಯೆ ರೂ. 12,000 ಪ್ರತಿ ತಿಂಗಳಿಗೆ
g) ವೈದ್ಯಕೀಯ ಭತ್ಯೆ ರೂ. 2,000 ಪ್ರತಿ ತಿಂಗಳಿಗೆ

ಅವನು ತಿಂಗಳೊಂದಕ್ಕೆ ಪಾವತಿಸಿದ ನಿಜ ಬಾಡಿಗೆ ರೂ. 10,000 ಮೇಲಿನ ವಿವರಗಳಿಂದ ಅವನು ಪಡೆಯುವ ಮನೆ ಬಾಡಿಗೆ ಭತ್ಯೆಯ ಯಾವ ಮೊತ್ತ ತೆರಿಗೆ ವಿನಾಯ್ತಿಗೊಳಪಡುತ್ತದೆ ಮತ್ತು ಯಾವ ಮೊತ್ತ ತೆರಿಗೆಗೊಳಪಡುತ್ತದೆಯೆಂಬುದನ್ನು ಲೆಕ್ಕಿಸಿರಿ.

6. Calculate the amount of depreciation on the following assets of Mr. Akeel & Co. for the Assessment year 2019-20.

| Sl.No. | Assets | W.D.V. on 1-4-2018 Rs. | Addition Rs. | Rate of Depreciation |
|--------|-------------------|---------------------------|-----------------------------|-------------------------|
| 01. | Factory Buildings | 20,00,000 | 5,00,000 (on 1-6-2018) | 10% |
| 02. | Furniture | 5,00,000 | ----- | 10% |
| 03. | Plant & Machinery | 50,00,000 | 20,00,000 (on 1-11-2018) | 25% |
| 04. | Motor Car | 3,00,000 | ----- | 25% |

On 1-5-2018 the part of the factory building was destroyed by fire and the insurance company accepted the claim for Rs.6,00,000.

2019-20 ನೆಯ ಕರಾಕರಣ ವರ್ಷದಲ್ಲಿ ಮಿ. ಅಕೀಲ ಮತ್ತು ಕಂ. ಅವರ ಈ ಕೆಳಗಿನ ಆಸ್ತಿಗಳ ಮೇಲೆ ಸವಕಳಿ ಮೊತ್ತವನ್ನು ಲೆಕ್ಕಹಾಕಿರಿ.



| ಅ.ನಂ. | ಆಸ್ತಿಗಳು | 1-4-2018ರಂದು | ವೃದ್ಧಿಗೊಳಿಸಿದ್ದು | ಸವಕಳಿ |
|-------|-----------------|------------------|---------------------------------------|-------|
| | | ಇಳುವರಿ ಬೆಲೆ | | ದರ |
| 01. | ಫ್ಯಾಕ್ಟರಿ ಕಟ್ಟಡ | ರೂ. 20,00,000 | ರೂ. 5,00,000 (1-6-2018 ರಂದು) | 10% |
| 02. | ಪೀಠೋಪಕರಣಗಳು | 5,00,000 | ----- | 10% |
| 03. | ಯಂತ್ರೋಪಕರಣಗಳು | 50,00,000 | 20,00,000 (1-11-2018 ರಂದು) | 25% |
| 04. | ಮೋಟಾರ ಕಾರು | 3,00,000 | ----- | 25% |

1-5-2018 ರಂದು ಫ್ಯಾಕ್ಟರಿ ಕಟ್ಟಡದ ಭಾಗವು ಬೆಂಕಿಯಿಂದ ನಾಶ ಹೊಂದಿದ್ದು ವಿಮಾ ಕಂಪನಿಯವರು ರೂ.6,00,000. ಗಳ ಬೇಡಿಕೆಯನ್ನು ಮಾನ್ಯ ಮಾಡಿದೆ.

SECTION-C

ವಿಭಾಗ - ಕ

Answer any **Two** of the following.

(2x15=30)

ಕೆಳಗಿನ ಬೇಕಾದ ಎರಡಕ್ಕೆ ಉತ್ತರಿಸಿರಿ.

7. Mr.Prakash is an employee of HUL Ltd. at Bangalore.He given the following informations for the previous year 2018-19.
- Basic salary Rs.25,000 p.m.
 - D.A.Rs.12,500 p.m. (enters in to retirement)
 - House rent allowance Rs.8,000 p.m.
 - Bonus one month basic salary.
 - Fixed medical allowance Rs.2,000 p.m.



- f) The company provides him a big car (1.8 litres c.c.) for both office and private use. All the expenses of the car including drivers salary are met by the company.
- g) He contributes 17% of his salary to recognised provident fund and the company contributes an equal amount.
- h) Interest on the accumulated balance of the fund is credited at 12% p.a. amounts to Rs.10,000.
- i) He retired on 1st Feb 2019 after serving for '34' years and '8' months. He received Rs.5,00,000 as gratuity. He is covered by payment of gratuity act 1972.
- j) The employer engaged a sweeper, gardner and watchman for Mr.Prakash and paid each of them Rs.300 p.m.
- k) Rent paid Mr.Prakash Rs.10,000 p.m. for his residence.
- l) Life insurance premium of Rs.8,000 on his policy was paid by the employer.
- m) Education Allowance for '3' children at Rs.400 p.m. per child.

Compute his income from salary for then A.Y. 2019-20

ಮಿಸ್ಸರ ಪ್ರಕಾಶರವರು ಬೆಂಗಳೂರಿನ ಎಚ್.ಯು.ಎಲ್.ನಲ್ಲಿ ಉದ್ಯೋಗಿಯಾಗಿದ್ದಾರೆ. 2018-19 ಆದಾಯಕರ ವರ್ಷದ ವಿವರಗಳನ್ನು ಈ ಕೆಳಗಿನಂತೆ ಕೊಡಲಾಗಿದೆ.

- a) ಮೂಲ ವೇತನ ಪ್ರತಿ ತಿಂಗಳಿಗೆ ರೂ. 25,000
- b) ತುಟ್ಟ ಭತ್ತ ಪ್ರತಿ ತಿಂಗಳಿಗೆ ರೂ. 12,500 (ನಿವೃತ್ತಿ ಲಾಭಗಳಿಗೆ ಸೇರುತ್ತದೆ.)
- c) ಮನೆ ಬಾಡಿಗೆ ಭತ್ಯೆ ಪ್ರತಿ ತಿಂಗಳಿಗೆ ರೂ. 8,000
- d) ಒಂದು ತಿಂಗಳಿನ ವೇತನಕ್ಕೆ ಸಮನಾಗಿ ಬೋನಸ್ ನೀಡಲಾಗುತ್ತದೆ.
- e) ಸ್ಥಿರವಾದ ವೈದ್ಯಕೀಯ ಭತ್ಯೆ ಪ್ರತಿ ತಿಂಗಳಿಗೆ ರೂ. 2,000
- f) ಕಂಪನಿಯವರು 1.8 ಲೀ ಸಾಮರ್ಥ್ಯದ ದೊಡ್ಡ ಕಾರನ್ನು ಆಫೀಸ್ ಮತ್ತು ಖಾಸಗಿ ಉಪಯೋಗಕ್ಕಾಗಿ ಅವನಿಗೆ ಒದಗಿಸಿದ್ದಾರೆ. ಡ್ರೈವರ ಸಂಬಳವನ್ನು ಒಳಗೊಂಡು ಎಲ್ಲ ಖರ್ಚುಗಳನ್ನು ಕಂಪನಿಯವರು ಭರಿಸಿದ್ದಾರೆ.
- g) ಅವನು ತನ್ನ ಸಂಬಳದ ಶೇ. 17 ರಷ್ಟು ಮಾನ್ಯತೆ ಪಡೆದ ಭವಿಷ್ಯ ನಿಧಿಗೆ ಸಂದಾಯ ಮಾಡಿದ್ದಾನೆ ಮತ್ತು ಕಂಪನಿಯು ಸಮಾನ ಮೊತ್ತವನ್ನು ಸಂದಾಯ ಮಾಡಿದೆ.



- h) ಪ್ರತಿ ವರ್ಷಕ್ಕೆ ಶೇ. 12 ರಂತೆ ಮಾನ್ಯತೆ ಪಡೆದ ಭವಿಷ್ಯ ನಿಧಿಗೆ ಬಡ್ಡಿ ಜಮಾಯಿಸಿದ್ದು ರೂ. 10,000.
- i) ಅವನು 34 ವರ್ಷ ಮತ್ತು 8 ತಿಂಗಳುಗಳ ಸೇವೆ ಸಲ್ಲಿಸಿದ ನಂತರ 1st Feb 2019 ರಂದು ನಿವೃತ್ತಿ ಹೊಂದಿದ್ದಾನೆ. ಅವನು ರೂ. 5,00,000 ಗ್ರಾಚ್ಯುಯಿಟಿಯಾಗಿ ಸ್ವೀಕರಿಸಿದ್ದಾನೆ. ಅವನು ಗ್ರಾಚ್ಯುಯಿಟಿ ಸಂದಾಯ ಕಾಯ್ದೆಗೆ ಒಳಪಟ್ಟಿದ್ದಾನೆ.
- j) ಮಿ. ಪ್ರಕಾಶ ಅವರ ಉಪಯೋಗಕ್ಕಾಗಿ ಮಾಲೀಕನು ಕಸಗುಡಿಸುವ ತೋಟಗಾರ ಮತ್ತು ಕಾವಲುಗಾರರನ್ನು ಒದಗಿಸಿದ್ದಾರೆ. ಅವರಿಗೆ ಪ್ರತಿಯೊಬ್ಬರಿಗೆ ರೂ. 300 ಮಾಸಿಕ ವೇತನ ಕೊಟ್ಟಿದ್ದಾರೆ.
- k) ಮಿ. ಪ್ರಕಾಶ ತಾನು ವಾಸಿಸುವ ಮನೆಗೆ ಬಾಡಿಗೆ ಕೊಟ್ಟಿದ್ದು ರೂ. 10,000 ಪ್ರತಿ ತಿಂಗಳು.
- l) ಅವನ ಜೀವ ವಿಮಾ ಕಂತು ರೂ. 8,000 ಗಳನ್ನು ಸರ್ಕಾರವೇ ತುಂಬಿದೆ.
- m) ಶಿಕ್ಷಣ ಭತ್ಯೆ ತಿಂಗಳಿಗೆ ಒಬ್ಬ ಮಗನಿಗೆ ರೂ. 400 ರಂತೆ ಮೂರು ಮಕ್ಕಳಿಗೆ ಪಡೆಯಲಾಗಿದೆ.

8. The following are the incomes of Shri. Narendra for the previous year 2018-19:

- | | |
|---|--------|
| a) Income from agriculture in Bangladesh | 60,000 |
| b) Salary received in India but services rendered in Iraq | 40,000 |
| c) Income from business in Gujarat | 60,000 |
| d) Dividend from domestic company | 20,000 |
| e) Income from business in London but controlled from India but 1/3 received in India | 30,000 |
| f) Income earned and received in Japan and the amount was remitted to India. | 20,000 |
| g) Past untaxed foreign income brought into India during previous year | 30,000 |
| h) Interest on deposits with State Bank, Bangalore | 20,000 |
| i) Salary received in USA for services rendered in Delhi | 60,000 |



Compute the Total Income of Shri Narendra for the A.Y.2019-20, If Narendra is;

- (i) Ordinarily resident
- (ii) Not ordinarily resident and
- (iii) Non-resident

ಹಿಂದಿನ ವರ್ಷ 2018-19 ಕ್ಕೆ ಸಂಬಂಧಿಸಿದಂತೆ ಶ್ರೀ ನರೇಂದ್ರ ಆದಾಯಗಳು ಈ ಕೆಳಗಿನಂತೆ ಇವೆ.

- a) ಬಾಂಗ್ಲಾದೇಶದಲ್ಲಿಯ ಒಕ್ಕಲುತನದ ಆದಾಯ 60,000
- b) ಭಾರತದಲ್ಲಿ ವೇತನದ ಮೂಲಕ ಸ್ವೀಕರಿಸಿದ್ದು ಆದರೆ ಸೇವೆಗೈದುದು ಇರಾಕ್‌ನಲ್ಲಿ 40,000
- c) ಗುಜರಾತಿನಲ್ಲಿಯ ವ್ಯವಹಾರದಿಂದ ಬಂದ ಆದಾಯ 60,000
- d) ದೇಶೀಯ ಕಂಪನಿಯಿಂದ ಬಂದ ಲಾಭಾಂಶ 20,000
- e) ಲಂಡನ್‌ನಲ್ಲಿಯ ವ್ಯವಹಾರದಿಂದ ಬಂದ ಆದಾಯ ಆದರೆ ನಿಯಂತ್ರಣ ಭಾರತದಿಂದ ನಡೆಯುತ್ತಿದ್ದು ಇದರಲ್ಲಿ 1/3 ಭಾರತದಲ್ಲಿ ಸ್ವೀಕರಿಸಲ್ಪಟ್ಟಿದೆ. 30,000
- f) ಜಪಾನಿನಲ್ಲಿ ಗಳಿಸಿದ ಮತ್ತು ಸ್ವೀಕರಿಸಿದ ಆದಾಯ ಮತ್ತು ಈ ಮೊತ್ತವು ಭಾರತಕ್ಕೆ ರವಾನಿಸಲ್ಪಟ್ಟಿದೆ. 20,000
- g) ಹಿಂದಿನ ಆದಾಯ ವರ್ಷಗಳಲ್ಲಿ ಕರ ಹಾಕಲಾರದ ವಿದೇಶಿ ಆದಾಯವನ್ನು ಹಿಂದಿನ ಆದಾಯ ವರ್ಷದಲ್ಲಿ ಭಾರತಕ್ಕೆ ತಂದದ್ದು 30,000
- h) ಭಾರತೀಯ ಸ್ಟೇಟ್ ಬ್ಯಾಂಕ್, ಬೆಂಗಳೂರಲ್ಲಿಯ ಠೇವಣಿ ಮೇಲೆ ಬಂದ ಬಡ್ಡಿ ಆದಾಯ 20,000
- i) ದೆಹಲಿಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ USA ದಲ್ಲಿ ಸ್ವೀಕರಿಸಿದ ವೇತನ 60,000

ಕರಾಕರಣೆ ವರ್ಷ 2019-20 ಕ್ಕೆ ಶ್ರೀ ನರೇಂದ್ರ ಒಬ್ಬ;

P.T.O.



ಕರಾಕರಣೆ ವರ್ಷ 2019-20 ಕೆ ಶ್ರೀ ನರೇಂದ್ರ ಒಬ್ಬ;

- (i) ಸಾಮಾನ್ಯ ನಿವಾಸಿಯಾಗಿದ್ದರೆ.
- (ii) ಸಾಮಾನ್ಯ ನಿವಾಸಿ ಅಲ್ಲದಿದ್ದರೆ ಮತ್ತು
- (iii) ಅನಿವಾಸಿಯಾಗಿದ್ದರೆ, ಅವನ ಒಟ್ಟು ಆದಾಯವನ್ನು ಕಂಡುಹಿಡಿಯಿರಿ.

9. From the following particulars furnished by Mr.Sachin. Compute his income from Business for the Assessment Year 2019-20.

| Particulars | Amt | Particulars | Amt |
|---|-----------------|----------------------------|-----------------|
| To salaries | 26,000 | By Gross profit | 1,52,000 |
| To Rent | 11,000 | By Interest on 'X' Co.Ltd. | |
| To Bonus to staff | 12,000 | Debentures | 22,000 |
| To Printing & stationary | 4,000 | By Dividend from UTI | 12,000 |
| To Miscellaneous Exps. | 5,000 | By Discount received | 15,000 |
| To Advertisement Exps. | 22,000 | By Horse race (Gross) | 34,000 |
| To Household Exps. | 15,000 | By Income Tax refund | 7,500 |
| To Life insurance premium (own-life) | 6,000 | | |
| To car expenses: | | | |
| (i) Petrol & Repairs - 20,000 | | | |
| (ii) Drivers salary - 10,000 | 30,000 | | |
| To Property Tax | 4,000 | | |
| To Medical exps. of his wife | 3,000 | | |
| To Provision for sales tax | 10,000 | | |
| To Depreciation | 10,000 | | |
| To Gifts & Presents | 5,000 | | |
| To Net profit | 79,500 | | |
| | <u>2,42,500</u> | | <u>2,42,500</u> |



Other information:

- Gifts presents are made to Mr.Sachin's relatives.
- Depreciation allowable as per rules Rs.7200
- Half of the car expenses pertain to personal use.
- Property tax related to self occupied house.

ಕೆಳಗೆ ಒದಗಿಸಿದ ಮಾಹಿತಿಯ ಆಧಾರದ ಮೇಲೆ ಮಿ. ಸಚಿನ್‌ರ ಒಟ್ಟು ಆದಾಯವನ್ನು ಕರಾಕರಣೆ ವರ್ಷ 2019-20 ಕ್ಕೆ ಕಂಡುಹಿಡಿಯಿರಿ.

| ವಿವರಗಳು | ರೂ. | ವಿವರಗಳು | ರೂ. |
|-------------------------------------|-----------------|------------------------------------|-----------------|
| ಸಂಬಳ | 26,000 | ಸ್ಥೂಲಲಾಭ | 1,52,000 |
| ಬಾಡಿಗೆ | 11,000 | 'X' ಕಂ.ಲಿ.ನ ಸಾಲ ಪತ್ರಗಳ ಮೇಲಿನ ಬಡ್ಡಿ | 22,000 |
| ಸಿಬ್ಬಂದಿಗಳಿಗೆ ಬೋನಸ್ | 12,000 | ಯು.ಟಿ.ಐ.ನ ಡಿವಿಡೆಂಡ್ | 12,000 |
| ಮುದ್ರಣ ಮತ್ತು ಸಾಮಗ್ರಿಗಳು | 4,000 | ಡಿಸ್ಕಾಂಟ್ ಪಡೆದದ್ದು | 15,000 |
| ಇತರೇ ಖರ್ಚುಗಳು | 5,000 | ಕುದುರೆ ಜೂಜು (ಸ್ಥೂಲ) | 34,000 |
| ಜಾಹಿರಾತು ಖರ್ಚು | 22,000 | ಆದಾಯ ಕರ ಹಿಂದಿರುಗಿಸಿದ್ದು | 7,500 |
| ಮನೆ ಖರ್ಚು | 15,000 | | |
| ಜೀವ ವಿಮೆ ಕಂತು (ಸ್ವಂತದ್ದು) | 6,000 | | |
| ಮೋಟಾರು ಕಾರು ವೆಚ್ಚ: | | | |
| (i) ಪೆಟ್ರೋಲ್ ಮತ್ತು ದುರಸ್ತಿ - 20,000 | | | |
| (ii) ಚಾಲಕನ ಸಂಬಳ - 10,000 | 30,000 | | |
| ಆಸ್ತಿಯ ಮೇಲೆ ತೆರಿಗೆ | 4,000 | | |
| ಮಡದಿಯ ವೈದ್ಯಕೀಯ ಖರ್ಚು | 3,000 | | |
| ಮಾರಾಟ ಕರದ ಕಾಯಿಟ್ಟು ನಿಧಿ | 10,000 | | |
| ಸವಕಳಿ | 10,000 | | |
| ಕಾಣಿಕೆ | 5,000 | | |
| ನಿವ್ವಳ ಲಾಭ | 79,500 | | |
| | <u>2,42,500</u> | | <u>2,42,500</u> |

P.T.O.



ಇತರ ಮಾಹಿತಿಗಳು:

- ಕಾಣಿಕೆಯನ್ನು ಮಿ. ಸಚಿನ್ ರವರ ಸಂಬಂಧಿಕರಿಗೆ ಕೊಟ್ಟಿದ್ದು.
- ಕಾನೂನಿನಡಿಯಲ್ಲಿ ಕೊಡಬಹುದಾದ ಸವಕಳಿ ವೆಚ್ಚ ರೂ. 7200
- ಕಾರು ವೆಚ್ಚದಲ್ಲಿ ಅರ್ಧದಷ್ಟು ಖಾಸಗಿ ಸಂಬಂಧ ಪಟ್ಟಿದ್ದಾಗಿದೆ.
- ಆಸ್ತಿಯ ಮೇಲಿನ ತೆರಿಗೆಯು ಸ್ವಂತ ಮನೆಗೆ ಸಂಬಂಧಿಸಿದ್ದಾಗಿದೆ.

10. Dr. Raju Kulkarani is a medical practitioner who maintains cash system of accounting. Compute his gross total income for the A.Y.2019-2020 from the following particulars:-

Receipts and Payments Account for the year ended 31-3-2019

| Receipts | Rs. | Payments | Rs. |
|----------------------------------|----------|-----------------------------------|----------|
| To balance b/d | 24,000 | By Rent of Clinic: | |
| To consultation fees: | | 2017-18 | 14,000 |
| 2017-18 | 20,000 | 2018-19 | 1,40,000 |
| 2018-19 | 2,50,000 | By Electricity and water bills | 40,000 |
| 2019-20 | 30,000 | By Purchase of professional books | 30,000 |
| To visiting fees | 4,00,000 | By Car (Purchased on 1-6-2018) | 5,00,000 |
| To Loan from SBI | 2,50,000 | By expenses of a car | 20,000 |
| To Gifts & Presents | 80,000 | By Repairs & maintenance of a car | 20,000 |
| To Honorarium received from | | By Income tax | 20,000 |
| Pvt. Hospital | 1,00,000 | By collection charges on dividend | |
| To Dividend from Foreign | | collected | 1,000 |
| company | 1,40,000 | By salary to staff | 1,40,000 |
| To Interest on P.O. savings | | | |
| bank account | 12,000 | By Life Insurance Premium | 1,25,000 |
| To Rent received from sub tenant | 16,000 | By Interest on bank loan | 20,000 |



| | | | |
|----------------------|------------------|------------------------------------|------------------|
| To Sale of medicines | 2,38,000 | By Purchase of medicines | 1,80,000 |
| | | By Purchase of surgical equipments | 1,60,000 |
| | | By personal expenses | 1,30,000 |
| | | By Balance c/d | 20,000 |
| | <u>15,60,000</u> | | <u>15,60,000</u> |

Additional information:

- Allowable depreciation on Car is 15% and Car is used equally for personal and professional purpose.
- SBI loan is taken for son's marriage.
- O/S salary payable to staff is Rs.20,000
- Rs.40,000 received on son's marriage is included in gifts and presents.
- 1/10th of building hired is sublet.
- Depreciation allowable on surgical equipments is 15%

ಡಾ|| ರಾಜು ಕುಲಕರ್ಣಿಯವರು ವೈದ್ಯ ವೃತ್ತಿಯಲ್ಲಿದ್ದಾರೆ ಮತ್ತು ನಗದು ಲೆಕ್ಕ ಪದ್ಧತಿಯನ್ನು ಅನುಸರಿಸುತ್ತಾರೆ. ಅವರ ಒಟ್ಟು ಆದಾಯವನ್ನು 2019-2020 ಕರ ನಿರ್ಧರಣೆ ವರ್ಷಕ್ಕೆ ಸಂಬಂಧಿಸಿದಂತೆ ಲೆಕ್ಕ ಹಾಕಿರಿ.

ದಿನಾಂಕ 31-3-2019 ರ ಅಂತ್ಯಕ್ಕೆ ಇದ್ದಂತೆ ಜಮಾ ಮತ್ತು ಖರ್ಚು ಲೆಕ್ಕ ಈ ಕೆಳಗಿನಂತಿವೆ.

| | | | |
|------------------------|----------|-----------------------------|-------------------------|
| ಆರಂಭದ ಶಿಲ್ಕು | 24,000 | ಆಸ್ಪತ್ರೆ ಬಾಡಿಗೆ | |
| ಸಲಹಾ ಶುಲ್ಕ | | 2017-18 | 14,000 |
| 2017-18 | 20,000 | 2018-19 | 1,40,000 |
| 2018-19 | 2,50,000 | ವಿದ್ಯುತ್ ಮತ್ತು ನೀರಿನ ವೆಚ್ಚ | 40,000 |
| 2019-20 | 30,000 | 3,00,000 | ವೃತ್ತಿಪರ ಪುಸ್ತಕಗಳ ಖರೀದಿ |
| ಸಂದರ್ಶನ ಶುಲ್ಕ | 4,00,000 | 1-6-2018 ರಂದು ಖರೀದಿಸಿದ ವಾಹನ | 5,00,000 |
| ಸ್ಟೇಟ್ ಬ್ಯಾಂಕಿನಿಂದ ಸಾಲ | 2,50,000 | ಕಾರು ವೆಚ್ಚ | 20,000 |
| ಕಾಣಿಕೆಗಳು ಮತ್ತು ಕೊಡುಗೆ | 80,000 | ಆದಾಯ ಕರ | 20,000 |
| ಖಾಸಗಿ ಆಸ್ಪತ್ರೆಯಿಂದ ಬಂದ | | ದುರಸ್ತಿ ಮತ್ತು ನಿರ್ವಹಣೆ | 20,000 |

P.T.O.



| | | | |
|------------------------------|------------------|-------------------------|------------------|
| ಗೌರವ ಧನ | 1,00,000 | ಲಾಭಾಂಶ ವಸೂಲಿ ಖರ್ಚು | 1,000 |
| ವಿದೇಶಿ ಕಂಪನಿಯಿಂದ ಬಂದ | | ಸಿಬ್ಬಂದಿಗಳ ಸಂಬಳ | 1,40,000 |
| ಲಾಭಾಂಶ | 1,40,000 | ಜೀವ ವಿಮಾ ಪ್ರೀಮಿಯಂ | 1,25,000 |
| ಅಂಚೆ ಕಚೇರಿ ಠೇವಣಿ ಬಡ್ಡಿ | 12,000 | ಬ್ಯಾಂಕು ಸಾಲದ ಬಡ್ಡಿ | 20,000 |
| ಮರು ಬಾಡಿಗೆದಾರನಿಂದ ಬಂದ ಬಾಡಿಗೆ | 16,000 | ಔಷಧ ಖರೀದಿ | 1,80,000 |
| ಔಷಧ ಮಾರಾಟ | 2,38,000 | ಶಸ್ತ್ರಚಿಕಿತ್ಸಾ ಉಪಕರಣಗಳು | 1,60,000 |
| | | ಖಾಸಗಿ ಖರ್ಚುಗಳು | 1,30,000 |
| | | ಅಂತಿಮ ಶಿಲ್ಕು | 20,000 |
| ಒಟ್ಟು | <u>15,60,000</u> | ಒಟ್ಟು | <u>15,60,000</u> |

ಹೆಚ್ಚುವರಿ ಮಾಹಿತಿಗಳು:

- ಕಾರಿನ ಮೇಲೆ ಆಕರಿಸಬಹುದಾದ ಸವಕಳಿ ಶೇ. 15% ಮತ್ತು ಕಾರನ್ನು ಸಮನಾಗಿ ಖಾಸಗಿ ಮತ್ತು ವೃತ್ತಿ ಕೆಲಸಗಳಿಗೆ ಬಳಸಲಾಗಿದೆ.
- ಮಗನ ಮದುವೆ ಸಂದರ್ಭದಲ್ಲಿ ಸ್ವೀಕರಿಸಿದ ರೂ. 40,000 ಕೊಡುಗೆಗಳು ಕಾಣಿಕೆಗಳಲ್ಲಿ ಸೇರಿವೆ.
- ಮಗನ ಮದುವೆಯ ಸಲುವಾಗಿ ಸ್ಟೇಟ್ ಬ್ಯಾಂಕಿನಿಂದ ಸಾಲ ಪಡೆಯಲಾಗಿದೆ.
- ಸಿಬ್ಬಂದಿಗಳಿಗೆ ಕೊಡಬೇಕಾದ ಸಂಬಳದ ಮೊತ್ತ ರೂ. 20,000
- ಬಾಡಿಗೆ ಕಟ್ಟಡದ 1/10 ಭಾಗವನ್ನು ಮರು ಬಾಡಿಗೆಗೆ ನೀಡಲಾಗಿದೆ.
- ಶಸ್ತ್ರಚಿಕಿತ್ಸಾ ಉಪಕರಣಗಳ ಮೇಲಿನ ಸವಕಳಿ ಶೇ. 15 ರಂತೆ.

SECTION-D

ವಿಭಾಗ - ಡ

Compulsory (Case Study):

(1x15=15)

ಪ್ರಕರಣ ಅಧ್ಯಯನ ಕಡ್ಡಾಯ ಪ್ರಶ್ನೆ:

11. Shri Balaji Rao is the owner of two houses. He used both the houses for his residence during the previous year 2018-19. The details of both the houses are as follows:-

| <u>Particulars</u> | <u>House No-I (Rs.)</u> | <u>House No-II (Rs.)</u> |
|----------------------|-------------------------|--------------------------|
| Fair rent | 10,60,000 | 12,60,000 |
| Municipal value | 10,75,000 | 12,50,000 |
| Standard Rent | 11,80,000 | 12,76,000 |
| Municipal Taxes paid | 1,75,000 | 3,00,000 |

The details of housing loan:

| | | |
|---|----------|-----------|
| Interest on housing loan for P.Y.2018-19 | 1,30,000 | 1,90,000 |
| Date of loan | 1-4-2016 | 15-6-2017 |
| Date of completion of house or purchase of house | 1-4-2016 | 15-6-2017 |

Questions:

- 1) As an assessee which house Mr.Balaji Rao should consider as SOP ?
- 2) Give reason why he has to select a particular house as SOP ?

ಶ್ರೀ ಬಾಲಾಜಿಯವರು ಎರಡು ಮನೆಗಳ ಮಾಲೀಕ, ಅವರು ಈ ಎರಡು ಮನೆಗಳನ್ನು ಸ್ವಂತ ವಾಸಕ್ಕಾಗಿ ಉಪಯೋಗಿಸುತ್ತಿದ್ದಾರೆ. ಈ ಮನೆಗಳ ಆದಾಯಕರ ವರ್ಷ 2018-19 ವಿವರಗಳು ಕೆಳಗಿನಂತಿವೆ.

| ವಿವರಗಳು | ಮನೆ-I (ರೂ.) | ಮನೆ-II (ರೂ.) |
|-----------------------|-------------|--------------|
| ಯೋಗ್ಯ ಬಾಡಿಗೆ | 10,60,000 | 12,60,000 |
| ನಗರ ಸಭೆ ಮೌಲ್ಯ | 10,75,000 | 12,50,000 |
| ಸ್ಪಾಂಡರ್ಡ್ ಬಾಡಿಗೆ | 11,80,000 | 12,70,000 |
| ನಗರ ಸಭೆ ಕರ ಕೊಟ್ಟಿದ್ದು | 1,75,000 | 3,00,000 |

ಮನೆಯ ಸಾಲದ ವಿವರಗಳು :

| | | |
|-----------------------------------|----------|-----------|
| ಮನೆಯ ಸಾಲದ ಮೇಲಿನ ಬಡ್ಡಿ P.Y.2018-19 | 1,30,000 | 1,90,000 |
| ಸಾಲದ ದಿನಾಂಕ | 1-4-2016 | 15-6-2017 |
| ಕಟ್ಟಡ ಪೂರ್ಣಗೊಂಡ/ಖರೀದಿಸಿದ ದಿನಾಂಕ | 1-4-2016 | 15-6-2017 |

ಪ್ರಶ್ನೆಗಳು:

- 1) ಶ್ರೀ ಬಾಲಾಜಿಯವರು ಯಾವ ವಾಸದ ಮನೆಯನ್ನು ತನ್ನ ಸ್ವಂತ ವಾಸಕ್ಕಾಗಿ ತೆಗೆದುಕೊಳ್ಳಬೇಕು ?
- 2) ಯಾಕೆ ಅವರು ಅದೇ ಮನೆಯನ್ನು ಸ್ವಂತವಾಸಕ್ಕಾಗಿ ಉಪಯೋಗಿಸಬೇಕೆಂದು ಕಾರಣಗಳನ್ನು ಕೊಡಿರಿ ?

299101

36521/E210

Reg. No.

| | | | | | | | |
|--|--|--|--|--|--|--|--|
| | | | | | | | |
|--|--|--|--|--|--|--|--|

V Semester B.Com. Degree Examination, Nov./Dec. - 2019

Management Accounting

(Regular and Repeaters)

Time : 3 Hours

Maximum Marks : 80

Instructions to Candidates:

1. Attempt all the sections according to internal choices.
ಆಂತರಿಕ ಆಯ್ಕೆಗಳಿಗೆ ಅನುಗುಣವಾಗಿ ಎಲ್ಲ ವಿಭಾಗಗಳಿಗೆ ಉತ್ತರಿಸಿರಿ.
2. Non-programmable calculator may be allowed.
ನಾನ್ ಪ್ರೋಗ್ರಾಂ ರೀತಿಯ ಕ್ಯಾಲ್ಕುಲೇಟರ್ ಬಳಸಲು ಅನುಮತಿಸಬಹುದು.

SECTION-A

ವಿಭಾಗ - ಆ

1. Answer any **Ten** of the following.

(10x2=20)

ಈ ಕೆಳಗಿನವುಗಳಲ್ಲಿ ಯಾವುದಾದರೂ ಹತ್ತಕ್ಕೆ ಉತ್ತರಿಸಿರಿ.

- a) Write any two features of management accounting.
ವ್ಯವಸ್ಥಾಪನಾ ಲೆಕ್ಕಶಾಸ್ತ್ರದ ಯಾವುದಾದರೂ ಎರಡು ಲಕ್ಷಣಗಳನ್ನು ಬರೆಯಿರಿ.
- b) State any two functions of management accounting.
ವ್ಯವಸ್ಥಾಪನಾ ಲೆಕ್ಕಶಾಸ್ತ್ರದ ಯಾವುದಾದರೂ ಎರಡು ಕಾರ್ಯಗಳನ್ನು ಸೂಚಿಸಿರಿ.
- c) What do you mean by horizontal analysis ?
ಸಮತಲದ ವಿಶ್ಲೇಷಣೆ ಎಂದರೇನು ?
- d) Write any two differences between analysis and interpretation.
ವಿಶ್ಲೇಷಣೆ ಮತ್ತು ಅರ್ಥೈಸುವಿಕೆಗಳ ಮಧ್ಯದ ಎರಡು ವ್ಯತ್ಯಾಸಗಳನ್ನು ಬರೆಯಿರಿ.
- e) State any two purposes of liquidity ratios.
ದ್ರವತ್ವ ಅನುಪಾತಗಳ ಎರಡು ಉದ್ದೇಶಗಳನ್ನು ಸೂಚಿಸಿರಿ.
- f) What do you mean by intra-firm comparison ?
ಅಂತಃ ಸಂಸ್ಥೆಯ ಹೋಲಿಕೆ ಎಂದರೇನು ?
- g) State any four objectives of funds flow statement.
ನಿಧಿ ಹರಿವು ತಃಖ್ತೆಯ ಯಾವುದಾದರೂ ನಾಲ್ಕು ಉದ್ದೇಶಗಳನ್ನು ಸೂಚಿಸಿರಿ.

P.T.O.



- h) Why is schedule of changes in working capital prepared ?
ದುಡಿಯುವ ಬಂಡವಾಳದ ಬದಲಾವಣೆ ಪಟ್ಟಿಯನ್ನು ಏಕೆ ತಯಾರಿಸುತ್ತಾರೆ ?
- i) Write any two differences between income statement and funds flow statement.
ಆದಾಯ ತಃಖ್ತೆ ಮತ್ತು ನಿಧಿ ಚಲನಾ ತಃಖ್ತೆಗಳ ಯಾವುದೇ ಎರಡು ವ್ಯತ್ಯಾಸಗಳನ್ನು ಬರೆಯಿರಿ.
- j) Define cash flow statement.
ನಗದು ಹರಿವು ತಃಖ್ತೆಯ ವ್ಯಾಖ್ಯೆ ನೀಡಿರಿ.
- k) State the heads of cash flows as per AS-3 (Revised).
ಎ.ಎಸ್.-3 (ಪರಿಷ್ಕೃತ)ರ ಪ್ರಕಾರ ನಗದು ಹರಿವಿನ ಮೂಲಗಳನ್ನು ಬರೆಯಿರಿ.
- l) Write any two differences between cost accounting and management accounting.
ವೆಚ್ಚ ಲೆಕ್ಕಾಸ್ಥ ಮತ್ತು ವ್ಯವಸ್ಥಾಪನಾ ಲೆಕ್ಕಾಸ್ಥಗಳ ಮಧ್ಯದ ಯಾವುದೇ ಎರಡು ವ್ಯತ್ಯಾಸಗಳನ್ನು ಬರೆಯಿರಿ.

SECTION-B

ವಿಭಾಗ - ಬ

Answer any **Three** of the following:-

(3x5=15)

ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರಕ್ಕೆ ಉತ್ತರಿಸಿರಿ.

2. Distinguish between financial accounting and management accounting.
ಹಣಕಾಸು ಲೆಕ್ಕಾಸ್ಥ ಮತ್ತು ವ್ಯವಸ್ಥಾಪನಾ ಲೆಕ್ಕಾಸ್ಥಗಳ ಮಧ್ಯದ ವ್ಯತ್ಯಾಸಗಳನ್ನು ಬರೆಯಿರಿ.
3. From the following information, prepare the comparative Income statement as per the current format-

| Particulars | 2018 | 2019 |
|---------------------------------|----------|----------|
| Revenue from Operations (Sales) | 7,85,000 | 9,00,000 |
| Other Incomes | 15,000 | 30,000 |
| Cost of sales | 4,50,000 | 5,00,000 |
| Finance costs | 25,000 | 30,000 |
| Other expenses | 1,50,000 | 1,62,000 |
| Income Tax | 70,000 | 80,000 |

ಈ ಕೆಳಗೆ ನೀಡಿದ ಮಾಹಿತಿಯಿಂದ ಸದ್ಯದ ನಮೂನೆ ಪ್ರಕಾರ ಆದಾಯ ಹೋಲಿಕೆಯ ಪಟ್ಟಿಯನ್ನು ತಯಾರಿಸಿರಿ.

| ವಿವರಗಳು | 2018 | 2019 |
|---------------------------------------|----------|----------|
| ಕಾರ್ಯ ಚಟುವಟಿಕೆಗಳಿಂದ ಬಂದ ಆದಾಯ (ವಿಕ್ರಿ) | 7,85,000 | 9,00,000 |
| ಇತರ ಆದಾಯಗಳು | 15,000 | 30,000 |
| ವಿಕ್ರಿ (ಮಾರಾಟದ) ವೆಚ್ಚ | 4,50,000 | 5,00,000 |
| ಹಣಕಾಸಿನ ವೆಚ್ಚಗಳು | 25,000 | 30,000 |
| ಇತರ ವೆಚ್ಚಗಳು | 1,50,000 | 1,62,000 |
| ಆದಾಯ ತೆರಿಗೆ | 70,000 | 80,000 |

4. From the following details, you are required to calculate -

- (a) Debtors turnover ratio and
(b) Debtors collection period in days.

| | |
|--------------------------------------|-------------|
| Total sales (Credit + cash) | Rs.7,68,000 |
| Cash sales | 4,80,000 |
| Opening balance of debtors | 24,000 |
| Closing balance of debtors | 33,600 |
| Opening balance of bills receivables | 19,200 |
| Closing balance of bills receivables | 28,800 |

ಈ ಕೆಳಗಿನ ವಿವರಗಳಿಂದ ನೀವು (a) ಸಾಲಗಾರರ ಆವರ್ತನ ಅನುಪಾತ (b) ಸಾಲಗಾರರಿಂದ ವಸೂಲಿ ಅವಧಿ (ದಿನಗಳಲ್ಲಿ)ಯನ್ನು ಲೆಕ್ಕಿಸಿರಿ.

| | |
|---------------------------------|--------------|
| ಒಟ್ಟು ಮಾರಾಟ (ಉದ್ದರಿ+ನಗದು) | ರೂ. 7,68,000 |
| ನಗದು ಮಾರಾಟ | 4,80,000 |
| ಸಾಲಗಾರರ ಪ್ರಾರಂಭಿಕ ಶಿಲ್ಕು | 24,000 |
| ಸಾಲಗಾರರ ಅಂತಿಮ ಶಿಲ್ಕು | 33,600 |
| ಬರತಕ್ಕ ಹುಂಡಿಗಳ ಪ್ರಾರಂಭಿಕ ಶಿಲ್ಕು | 19,200 |
| ಬರತಕ್ಕ ಹುಂಡಿಗಳ ಕೊನೆಯ ಶಿಲ್ಕು | 28,800 |

5. The comparative statements of Assets and Liabilities as on 31st March are as given below-

Statements of Assets and Liabilities

| Particulars | Note | 2018 | | 2019 | |
|----------------------------|------|-----------------|------------------|-----------------|------------------|
| | | Adjs. | Amt | Adjs. | Amt. |
| I) Equity and Liabilities: | | | | | |
| 1. Share holder's funds | | | | | |
| a) Share capital | 1 | 5,60,000 | | 5,20,000 | |
| b) Reserves and Surplus | 2 | <u>3,91,600</u> | 9,51,600 | <u>4,10,200</u> | 9,30,200 |
| 2. Non-Current Liabilities | | | | | |
| Long term Borrowings | 3 | | 1,53,600 | | 1,14,400 |
| 3. Current Liabilities | | | | | |
| a) Trade payables | 4 | 80,000 | | 84,000 | |
| b) Short term provisions | 5 | <u>1,06,800</u> | <u>1,86,800</u> | <u>83,400</u> | <u>1,67,400</u> |
| Grand total | | | <u>12,92,000</u> | | <u>12,12,000</u> |
| II) Assets: | | | | | |
| 1. Non-current assets | | | | | |
| a) Fixed assets | | | | | |
| Tangible Assets | 6 | | 6,32,000 | | 6,16,000 |
| 2. Current Assets | | | | | |
| Inventories | 7 | 2,80,000 | | 2,44,000 | |
| Trade Receivable | 8 | 2,20,000 | | 1,64,000 | |
| Cash and Equivalents | 9 | 1,60,000 | 6,60,000 | 1,88,000 | 5,96,000 |
| Grand Total | | | 12,92,000 | | 12,12,000 |

P.T.O.



| Notes to Accounts: | | | |
|--------------------|--|---|---|
| Note | Particulars | 2018 | 2019 |
| 1. | Share capital Equity, Shares of Rs.10 each | 5,60,000 | 5,20,000 |
| | | <u>5,60,000</u> | <u>5,20,000</u> |
| 2. | Reserves and Surplus General Reserve | 3,91,600 | 4,10,200 |
| | | <u>3,91,600</u> | <u>4,10,200</u> |
| 3. | Long Term Borrowings 10% Debentures | 1,53,600 | 1,14,400 |
| | | <u>1,53,600</u> | <u>1,14,400</u> |
| 4. | Trade Payables Sundry Creditors Bills Payable | 40,000 40,000 80,000 | 44,000 40,000 84,000 |
| | | <u>40,000</u> <u>40,000</u> <u>80,000</u> | <u>44,000</u> <u>40,000</u> <u>84,000</u> |
| 5. | Short Term Provisions Provision for taxation Proposed Dividend | 10,800 96,000 1,06,800 | 11,400 72,000 83,400 |
| | | <u>10,800</u> <u>96,000</u> <u>1,06,800</u> | <u>11,400</u> <u>72,000</u> <u>83,400</u> |
| 6. | Tangible Assets Land and Buildings Plant and Machinery | 4,08,000 2,24,000 6,32,000 | 4,40,000 1,76,000 6,16,000 |
| | | <u>4,08,000</u> <u>2,24,000</u> <u>6,32,000</u> | <u>4,40,000</u> <u>1,76,000</u> <u>6,16,000</u> |
| 7. | Inventories Stock | 2,80,000 2,80,000 | 2,44,000 2,44,000 |
| | | <u>2,80,000</u> <u>2,80,000</u> | <u>2,44,000</u> <u>2,44,000</u> |
| 8. | Trade Receivables Sundry Debtors Bills Receivables | 1,28,000 92,000 2,20,000 | 96,000 68,000 1,64,000 |
| | | <u>1,28,000</u> <u>92,000</u> <u>2,20,000</u> | <u>96,000</u> <u>68,000</u> <u>1,64,000</u> |
| 9. | Cash and Cash Equivalents Cash at Bank | 1,60,000 1,60,000 | 1,88,000 1,88,000 |
| | | <u>1,60,000</u> <u>1,60,000</u> | <u>1,88,000</u> <u>1,88,000</u> |

Prepare the schedule of changes in working capital.

ದಿನಾಂಕ 31 ನೇ ಮಾರ್ಚ್‌ರಂದು ಇದ್ದಂತಹ ಆಸ್ತಿ ಮತ್ತು ಹೊಣೆಗಾರಿಕೆಗಳ ಹೋಲಿಕೆಯ ತಃಖ್ತೆಗಳನ್ನು ಹೀಗೆ ನೀಡಲಾಗಿದೆ.

| ವಿವರಗಳು | ಸೂಚನೆ | 2018 | | 2019 | |
|--|-------|-----------------|------------------|-----------------|------------------|
| | | ಹೊಂದಾಣಿಕೆ | ಮೊತ್ತ | ಹೊಂದಾಣಿಕೆ | ಮೊತ್ತ |
| I) ಈ ಕೆಳಗೆ ಮತ್ತು ಹೊಣೆಗಾರಿಕೆಗಳು: | | | | | |
| 1. ಶೇರುದಾರರ ನಿಧಿಗಳು | | | | | |
| a) ಶೇರು ಬಂಡವಾಳ | 1 | 5,60,000 | | 5,20,000 | |
| b) ಮೀಸಲು ಮತ್ತು ಹೆಚ್ಚಳ | 2 | <u>3,91,600</u> | 9,51,600 | <u>4,10,200</u> | 9,30,200 |
| 2. ಚಾಲ್ತಿಯೇತರ ಹೊಣೆಗಾರಿಕೆ ದೀರ್ಘಾವಧಿ ಸಾಲಗಳು | 3 | | 1,53,600 | | 1,14,400 |
| 3. ಚಾಲ್ತಿ ಹೊಣೆಗಾರಿಕೆಗಳು | | | | | |
| a) ವ್ಯಾಪಾರದ ಪಾವತಿಸಬೇಕಾದ್ದು | 4 | 80,000 | | 84,000 | |
| b) ಅಲ್ಪಾವಧಿ ನಿಬಂಧನೆಗಳು | 5 | <u>1,06,800</u> | <u>1,86,800</u> | <u>83,400</u> | <u>1,67,400</u> |
| ಒಟ್ಟು ಮೊತ್ತ | | | <u>12,92,000</u> | | <u>12,12,000</u> |



| | | | | | |
|------------------------|---|----------|-----------|----------|-----------|
| II) ಆಸ್ತಿಗಳು : | | | | | |
| 1. ಚಾಲ್ತಿಯೇತರ ಆಸ್ತಿಗಳು | | | | | |
| a) ಸ್ಥಿರ ಆಸ್ತಿಗಳು | | | | | |
| ಗೋಚರಿಸುವ ಆಸ್ತಿಗಳು | 6 | | 6,32,000 | | 6,16,000 |
| 2. ಚಾಲ್ತಿ ಆಸ್ತಿಗಳು | | | | | |
| ದಾಸ್ತಾನುಗಳು | 7 | 2,80,000 | | 2,44,000 | |
| ವ್ಯಾಪಾರಿ ಬರತಕ್ಕವು | 8 | 2,20,000 | | 1,64,000 | |
| ನಗದು ಮತ್ತು ಅದಕ್ಕೆ ಸಮ | 9 | 1,60,000 | 6,60,000 | 1,88,000 | 5,96,000 |
| ಒಟ್ಟು ಮೊತ್ತ | | | 12,92,000 | | 12,12,000 |

| ಖಾತೆಗಳಿಗೆ ಟಿಪ್ಪಣಿಗಳು: | | | |
|-----------------------|---|----------|----------|
| ಸೂಚನೆ | ವಿವರಗಳು | 2018 | 2019 |
| 1. | ಈಕ್ವಿಟಿ ಬಂಡವಾಳ ರೂ. 10 ರ ಈಕ್ವಿಟಿ ಶೇರುಗಳು | 5,60,000 | 5,20,000 |
| | | 5,60,000 | 5,20,000 |
| 2. | ಮೀಸಲು ಮತ್ತು ಹೆಚ್ಚಳ ಸಾಮಾನ್ಯ ಮೀಸಲು | 3,91,600 | 4,10,200 |
| | | 3,91,600 | 4,10,200 |
| 3. | ದೀರ್ಘಾವಧಿ ಸಾಲಗಳು 10% ಸಾಲಪತ್ರಗಳು | 1,53,600 | 1,14,400 |
| | | 1,53,600 | 1,14,400 |
| 4. | ವ್ಯಾಪಾರದಲ್ಲಿ ಪಾವತಿಸಬೇಕಾದವು ವಿವಿಧ ಸಾಲಿಗರು ಪಾವತಿಸಬೇಕಾದ ಹುಂಡಿಗಳು | 40,000 | 44,000 |
| | | 40,000 | 40,000 |
| | | 80,000 | 84,000 |
| 5. | ಅಲ್ಪಾವಧಿ ನಿಬಂಧನೆಗಳು ತೆರಿಗೆಗಾಗಿ ಮೀಸಲು ನಿಯೋಜಿತ ಲಾಭಾಂಶ | 10,800 | 11,400 |
| | | 96,000 | 72,000 |
| | | 1,06,800 | 83,400 |
| 6. | ಗೋಚರಿಸುವ ಆಸ್ತಿಗಳು ಭೂಮಿ ಮತ್ತು ಕಟ್ಟಡಗಳು ಸ್ಥಾವರ ಮತ್ತು ಯಂತ್ರಗಳು | 4,08,000 | 4,40,000 |
| | | 2,24,000 | 1,76,000 |
| | | 6,32,000 | 6,16,000 |
| 7. | ದಾಸ್ತಾನುಗಳು ಸರಕು ಸಂಗ್ರಹ | 2,80,000 | 2,44,000 |
| | | 2,80,000 | 2,44,000 |
| 8. | ವ್ಯಾಪಾರದಲ್ಲಿ ಬರತಕ್ಕವುಗಳು ವಿವಿಧ ಸಾಲಗಾರರು ಬರತಕ್ಕ ಹುಂಡಿಗಳು | 1,28,000 | 96,000 |
| | | 92,000 | 68,000 |
| | | 2,20,000 | 1,64,000 |
| 9. | ನಗದು ಮತ್ತು ಅದಕ್ಕೆ ಸಮನಾದವು ಬ್ಯಾಂಕಿನಲ್ಲಿ ಶಿಲ್ಕು | 1,60,000 | 1,88,000 |
| | | 1,60,000 | 1,88,000 |

ತಾವು ದುಡಿಯುವ ಬಂಡವಾಳದ ಬದಲಾವಣೆ ಪಟ್ಟಿಯನ್ನು ತಯಾರಿಸಿರಿ.

P.T.O.



6. From the following information, Calculate cash from Operations

| Particulars | 2018 | 2019 |
|------------------------|----------|----------|
| Profit & Loss (Credit) | 1,60,000 | 2,00,000 |
| Sundry debtors | 80,000 | 1,04,000 |
| Bills Receivables | 80,000 | 48,000 |
| Prepaid Expenses | 12,000 | 15,200 |
| Good will | 80,000 | 56,000 |
| Depreciation | 1,28,000 | 1,60,000 |
| Sundry Creditors | 80,000 | 1,20,000 |

ಈ ಕೆಳಗೆ ನೀಡಿದ ಮಾಹಿತಿಯಿಂದ ಕಾರ್ಯ ಚಟುವಟಿಕೆಗಳಿಂದ ನಗದು ಗಳಿಕೆಯನ್ನು ಕಂಡುಹಿಡಿಯಿರಿ.

| ವಿವರಗಳು | 2018 | 2019 |
|-------------------------|----------|----------|
| ಲಾಭ ಮತ್ತು ನಷ್ಟ (ಜಮಾ) | 1,60,000 | 2,00,000 |
| ವಿವಿಧ ಸಾಲಗಾರರು | 80,000 | 1,04,000 |
| ಬರತಕ್ಕ ಹುಂಡಿಗಳು | 80,000 | 48,000 |
| ಮುಂಗಡ ಪಾವತಿಸಿದ ಖರ್ಚುಗಳು | 12,000 | 15,200 |
| ಸುನಾಮೆ | 80,000 | 56,000 |
| ಸವಕಳಿ | 1,28,000 | 1,60,000 |
| ವಿವಿಧ ಸಾಲಿಗರು | 80,000 | 1,20,000 |

SECTION-C

ವಿಭಾಗ - ಕ

Answer any **Two** of the following:-

(2x15=30)

ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡಕ್ಕೆ ಉತ್ತರಿಸಿರಿ.

7. The statements of Assets and Liabilities as on 31.3.2018 and 31.3.2019 are given and you are required to prepare common size statements.

Statements of Assets and Liabilities as on 31st March.

| Particulars | Note | 2018 | | 2019 | |
|----------------------------|------|---------------|-----------------|---------------|-----------------|
| | | Adjs. | Amt | Adjs. | Amt |
| D) Equity and Liabilities: | | | | | |
| 1. Share holder's funds | | | | | |
| Share capital | 1 | 2,70,000 | | 5,60,000 | |
| Reserves and Surplus | 2 | <u>14,000</u> | 2,84,000 | <u>18,000</u> | 5,78,000 |
| 2. Non-Current Borrowings | | | | | |
| Long term loans | 3 | | 1,15,000 | | 1,30,000 |
| 3. Current Liabilities | | | | | |
| Trade payables | 4 | 14,000 | | 4,000 | |
| Short term provisions | 5 | 10,000 | | 90,000 | |
| Other current liabilities | 6 | 15,000 | 39,000 | 6,000 | 1,00,000 |
| Grand total | | | <u>4.38.000</u> | | <u>8.08.000</u> |



| | | | | | |
|-----------------------|----|--------|----------|--------|----------|
| II) Assets: | | | | | |
| 1. Non-current assets | | | | | |
| a) Fixed assets | | | | | |
| Tangible Assets | 7 | | 4,14,000 | | 7,23,000 |
| 2. Current Assets | | | | | |
| Current Investments | 8 | 1,000 | | 40,000 | |
| Inventories | 9 | 10,000 | | 25,000 | |
| Trade Receivable | 10 | 4,000 | | 8,000 | |
| Short term Advances | 11 | 8,000 | | 10,000 | |
| Cash and Equivalents | 12 | 1,000 | 24,000 | 2,000 | 85,000 |
| Grand Total | | | 4,38,000 | | 8,08,000 |

Notes to Accounts:

| Note | Particulars | 2018 | 2019 |
|------|---------------------------|-----------------|-----------------|
| 1. | Share capital | | |
| | Preference Share Capital | 1,20,000 | 1,60,000 |
| | Equity Share Capital | <u>1,50,000</u> | <u>4,00,000</u> |
| | | <u>2,70,000</u> | <u>5,60,000</u> |
| 2. | Reserves and Surplus | | |
| | Profit & Loss A/c | <u>14,000</u> | <u>18,000</u> |
| 3. | Long Term Borrowings | <u>1,15,000</u> | <u>1,30,000</u> |
| | Long Term Loans | <u>1,15,000</u> | <u>1,30,000</u> |
| 4. | Trade Payables | 12,000 | 4,000 |
| | Creditors | <u>2,000</u> | ----- |
| | Bills Payable | <u>14,000</u> | <u>4,000</u> |
| 5. | Short Term Provisions | <u>10,000</u> | <u>90,000</u> |
| | Proposed Dividend | <u>10,000</u> | <u>90,000</u> |
| 6. | Other Current Liabilities | <u>15,000</u> | <u>6,000</u> |
| | Outstanding Expenses | <u>15,000</u> | <u>6,000</u> |
| 7. | Tangible Assets | 80,000 | 1,23,000 |
| | Buildings | <u>3,34,000</u> | <u>6,00,000</u> |
| | Machinery | <u>4,14,000</u> | <u>7,23,000</u> |
| 8. | Current Investments | <u>1,000</u> | <u>40,000</u> |
| | Temporary Investments | <u>1,000</u> | <u>40,000</u> |

P.T.O.



| | | | |
|-----|----------------------|--------|--------|
| 9. | Inventories | 10,000 | 25,000 |
| | Stock of goods | 10,000 | 25,000 |
| 10. | Trade Receivables | 4,000 | 8,000 |
| | Sundry Debtors | 4,000 | 8,000 |
| 11. | Short term Advances | 8,000 | 10,000 |
| | Prepaid expenses | 8,000 | 10,000 |
| 12. | Cash and Equivalents | 1,000 | 2,000 |
| | Cash in hand | 1,000 | 2,000 |

ದಿನಾಂಕ 31.3.2018 ಮತ್ತು 31.3.2019 ರಂದು ಇದ್ದಂತೆ ಆಸ್ತಿ ಮತ್ತು ಹೊಣೆಗಾರಿಕೆಗಳ ತಃಖ್ತೆಗಳನ್ನು ನೀಡಿದ್ದು, ತಾವು ಸಾಮಾನ್ಯ ಗಾತ್ರದ ತಃಖ್ತೆಯನ್ನು ತಯಾರಿಸಿರಿ.

ದಿನಾಂಕ 31 ನೇ ಮಾರ್ಚ್‌ದಂದು ಆಸ್ತಿ ಮತ್ತು ಹೊಣೆಗಾರಿಕೆ ತಃಖ್ತೆ

| ವಿವರಗಳು | ಸೂಚನೆ | 2018 | | 2019 | |
|--------------------------------|-------|-----------|----------|-----------|----------|
| | | ಹೊಂದಾಣಿಕೆ | ಮೊತ್ತ | ಹೊಂದಾಣಿಕೆ | ಮೊತ್ತ |
| I) ಈಕ್ವಿಟಿ ಮತ್ತು ಹೊಣೆಗಾರಿಕೆಗಳು | | | | | |
| 1. ಶೇರುದಾರರ ನಿಧಿಗಳು | | | | | |
| ಶೇರು ಬಂಡವಾಳ | 1 | 2,70,000 | | 5,60,000 | |
| ಮೀಸಲು ಮತ್ತು ಹೆಚ್ಚಳ | 2 | 14,000 | 2,84,000 | 18,000 | 5,78,000 |
| 2. ಚಾಲ್ತಿಯೇತರ ಸಾಲಗಳು | | | | | |
| ದೀರ್ಘಾವಧಿ ಸಾಲಗಳು | 3 | | 1,15,000 | | 1,30,000 |
| 3. ಚಾಲ್ತಿ ಹೊಣೆಗಾರಿಕೆಗಳು | | | | | |
| ವ್ಯಾಪಾರಿ ಕೊಡತಕ್ಕವು | 4 | 14,000 | | 40,000 | |
| ಅಲ್ಪಾವಧಿ ನಿಬಂಧನಗಳು | 5 | 10,000 | | 90,000 | |
| ಇತರ ಚಾಲ್ತಿ ಹೊಣೆಗಾರಿಕೆ | 6 | 15,000 | 39,000 | 6,000 | 1,00,000 |
| ಒಟ್ಟು | | | 4,38,000 | | 8,08,000 |
| II) ಆಸ್ತಿಗಳು: | | | | | |
| 1. ಚಾಲ್ತಿಯೇತರ ಆಸ್ತಿಗಳು | | | | | |
| a) ಸ್ಥಿರ ಆಸ್ತಿಗಳು | | | | | |
| ಗೋಚರಿಸುವ ಆಸ್ತಿಗಳು | 7 | | 4,14,000 | | 7,32,000 |
| 2. ಚಾಲ್ತಿ ಆಸ್ತಿಗಳು | | | | | |
| ಚಾಲ್ತಿ ಹೊಣೆಗಾರಿಕೆಗಳು | 8 | 1,000 | | 40,000 | |
| ದಾಸ್ತಾನುಗಳು | 9 | 10,000 | | 25,000 | |
| ವ್ಯಾಪಾರಿ ಬರತಕ್ಕವು | 10 | 4,000 | | 8,000 | |
| ಅಲ್ಪಾವಧಿ ಸಾಲಗಳು | 11 | 8,000 | | 10,000 | |
| ನಗದು ಮತ್ತು ಸಮನಾದವು | 12 | 1,000 | 24,000 | 2,000 | 85,000 |
| ಒಟ್ಟು | | | 4,38,000 | | 8,08,000 |



| ಖಾತೆಗಳಿಗೆ ಟಿಪ್ಪಣಿಗಳು: | | | |
|-----------------------|--|--|--|
| ಟಿಪ್ಪಣಿ | ವಿವರಗಳು | 2018 | 2019 |
| 1. | ಶೇರು ಬಂಡವಾಳ ಪ್ರಾಶಸ್ಯ ಶೇರು ಬಂಡವಾಳ ಈಕ್ವಿಟಿ ಶೇರು ಬಂಡವಾಳ | 1,20,000 <u>1,50,000</u> <u>2,70,000</u> | 1,60,000 <u>4,00,000</u> <u>5,60,000</u> |
| 2. | ಮೀಸಲು ಮತ್ತು ಹೆಚ್ಚಳ ಲಾಭ ಮತ್ತು ನಷ್ಟ ಖಾತೆ | 14,000 <u>14,000</u> | 18,000 <u>18,000</u> |
| 3. | ದೀರ್ಘಾವಧಿ ಸಾಲಗಳು ದೀರ್ಘಾವಧಿ ಸಾಲಗಳು | <u>1,15,000</u> <u>1,15,000</u> | <u>1,30,000</u> <u>1,30,000</u> |
| 4. | ವ್ಯಾಪಾರಿ ಕೊಡತಕ್ಕವುಗಳು ವಿವಿಧ ಸಾಲಿಗರು ಪಾವತಿಸಬೇಕಾದ ಹುಂಡಿಗಳು | 12,000 <u>2,000</u> <u>14,000</u> | 4,000 ----- <u>4,000</u> |
| 5. | ಅಲ್ಪಾವಧಿ ನಿಬಂಧನಗಳು ನಿಯೋಜಿತ ಲಾಭಾಂಶ | <u>10,000</u> <u>10,000</u> | <u>90,000</u> <u>90,000</u> |
| 6. | ಇತರ ಚಾಲ್ತಿ ಹೊಣೆಗಾರಿಕೆಗಳು ಬಾಕಿ ಖರ್ಚುಗಳು | <u>15,000</u> <u>15,000</u> | 6,000 <u>6,000</u> |
| 7. | ಗೋಚರಿಸುವ ಆಸ್ತಿಗಳು ಕಟ್ಟಡಗಳು ಯಂತ್ರಗಳು | 80,000 <u>3,34,000</u> <u>4,14,000</u> | 1,23,000 <u>6,00,000</u> <u>7,23,000</u> |
| 8. | ಚಾಲ್ತಿ ಹೂಡಿಕೆಗಳು ತಾತ್ಕಾಲಿಕ ಹೂಡಿಕೆಗಳು | <u>1,000</u> <u>1,000</u> | 40,000 <u>40,000</u> |
| 9. | ದಾಸ್ತಾನುಗಳು ಸರಕು ಸಂಗ್ರಹ | <u>10,000</u> <u>10,000</u> | <u>25,000</u> <u>25,000</u> |
| 10. | ವ್ಯಾಪಾರಿ ಬರತಕ್ಕವುಗಳು ಇತರ ಸಾಲಗಾರರು | <u>4,000</u> <u>4,000</u> | <u>8,000</u> <u>8,000</u> |
| 11. | ಅಲ್ಪಾವಧಿ ಮುಂಗಡಗಳು ಮುಂಗಡ ಪಾವತಿಸಿದ ವೆಚ್ಚಗಳು | <u>8,000</u> <u>8,000</u> | <u>10,000</u> <u>10,000</u> |
| 12. | ನಗದು ಮತ್ತು ಅದಕ್ಕೆ ಸಮನಾದವುಗಳು ಕೈ ಶಿಲ್ಕು | <u>1,000</u> <u>1,000</u> | <u>2,000</u> <u>2,000</u> |



8. From the following statements of Sandesh Co. for the year ending 31st March, 2019, You are required to calculate - (i) Current Ratio (ii) Liquid Ratio (iii) Gross profit ratio (iv) Operating Cost Ratio (v) Stock Turnover Ratio

Statement of Profit and Loss for the year 2019

| Particulars | Note | Adjs. | Amount |
|----------------------------|------|----------|-----------|
| I) Continuing Operations | | | |
| 1. Revenue from Operations | 1 | | 16,00,000 |
| 2. Other Incomes | 2 | | 25,000 |
| Total Revenue | | | 16,25,000 |
| 3: Less: Expenses | | | |
| Cost of Materials Consumed | 3 | 7,00,000 | |
| Other expenses | 4 | 3,25,000 | 10,25,000 |
| Profit | | | 6,00,000 |

Statement of Assets and Liabilities as on 31.3.2019

| Particulars | Note | Adjs. | Amount |
|---------------------------|------|----------|-----------|
| I) Equity and Liabilities | | | |
| 1. Shareholder's funds | | | |
| a) Share Capital | 1 | 5,00,000 | |
| b) Reserves & Surplus | 2 | 5,00,000 | 10,00,000 |
| 2. Current Liabilities | | | |
| Trade Payables | 3 | | 2,00,000 |
| Grand total | | | 12,00,000 |
| II) Assets: | | | |
| 1. Non-current Assets | | | |
| a) Fixed Assets | | | |
| Tangible Assets | 4 | | 6,00,000 |
| 2. Current Assets | | | |
| Inventories | 5 | 3,00,000 | |
| Trade Receivables | 6 | 2,00,000 | |
| Cash and Equivalents | 7 | 1,00,000 | 6,00,000 |
| Grand Total | | | 12,00,000 |

| Notes to profit and loss statement | | Amount |
|------------------------------------|--------------------------|------------------|
| Note | Particulars | |
| 1. | Revenue from operations | |
| | Sales (All credit) | 16,00,000 |
| | | <u>16,00,000</u> |
| 2. | Other Incomes | 25,000 |
| | Profit on sale of Assets | <u>25,000</u> |

| | | |
|----|-----------------------------------|-----------------|
| 3. | Cost of materials consumed | |
| | Opening stock of materials | 1,00,000 |
| | Add: Purchases (All Credit) | 8,00,000 |
| | | <u>9,00,000</u> |
| | Less: Closing stock of materials | 2,00,000 |
| | Cost of materials consumed | <u>7,00,000</u> |
| 4. | Other expenses | |
| | Administrative expenses | 2,00,000 |
| | Selling and Distribution Expenses | 1,00,000 |
| | Loss on sale of assets | 25,000 |
| | | <u>3,25,000</u> |

Notes to statement of Assets and Liabilities

| Note | Particulars | Amount |
|------|---|---|
| 1. | Share capital 50000 share of Rs.10 each (Equity) | 5,00,000 <u>5,00,000</u> |
| 2. | Reserves and surplus General Reserves Profit and loss | 3,00,000 2,00,000 <u>5,00,000</u> |
| 3. | Trade Payables Sundry creditors | 2,00,000 <u>2,00,000</u> |
| 4. | Tangible Assets Land and Buildings Furniture | 3,50,000 2,50,000 <u>6,00,000</u> |
| 5. | Inventories Stock | 3,00,000 <u>3,00,000</u> |
| 6. | Trade Receivables Sundry Debtors | 2,00,000 <u>2,00,000</u> |
| 7. | Cash and cash Equivalent Cash at bank | 1,00,000 <u>1,00,000</u> |



ದಿನಾಂಕ 31 ನೇ ಮಾರ್ಚ್ 2019 ರಂದು ಸಂದೇಶ ಕಂ. ಯವರ ತಃಖ್ತೆಗಳಿಂದ ಈ ಅನುಪಾತಗಳನ್ನು ಲೆಕ್ಕಿಸಿರಿ - (i) ಚಾಲ್ತಿ ಅನುಪಾತ (ii) ದ್ರವತ್ವ ಅನುಪಾತ (iii) ಒಟ್ಟು ಲಾಭ ಅನುಪಾತ (iv) ಕಾರ್ಯ ಚಟುವಟಿಕೆ ವೆಚ್ಚ ಅನುಪಾತ (v) ಶಿಲ್ಪ ಆವರ್ತನ ಅನುಪಾತ.

2019 ನೇ ವರ್ಷದ ಲಾಭ ಮತ್ತು ನಷ್ಟ ತಃಖ್ತೆ

| ವಿವರಗಳು | ಟಿಪ್ಪಣಿ | ಹೊಂದಾಣಿಕೆ | ಮೊತ್ತ |
|--------------------------------|---------|-----------|-----------|
| I) ಮುಂದುವರೆದ ಕಾರ್ಯಾಚರಣೆಗಳು | | | |
| 1. ಕಾರ್ಯಚಟುವಟಿಕೆಗಳಿಂದ ಬಂದ ಆದಾಯ | 1 | | 16,00,000 |
| 2. ಇತರ ಆದಾಯಗಳು | 2 | | 25,000 |
| ಒಟ್ಟು ಆದಾಯ | | | 16,25,000 |
| 3. ಕಳೆದದ್ದು: ವೆಚ್ಚಗಳು | | | |
| ಬಳಸಲಾದ ವಸ್ತುಗಳ ವೆಚ್ಚ | 3 | 7,00,000 | |
| ಇತರ ವೆಚ್ಚಗಳು | 4 | 3,25,000 | 10,25,000 |
| ಲಾಭ | | | 6,00,000 |

ದಿನಾಂಕ 31.3.2019 ರಂದು ಇದ್ದಂತೆ ಆಸ್ತಿ ಮತ್ತು ಹೊಣೆಗಾರಿಕೆಗಳ ತಃಖ್ತೆ

| ವಿವರಗಳು | ಟಿಪ್ಪಣಿ | ಹೊಂದಾಣಿಕೆ | ಮೊತ್ತ |
|--------------------------------|---------|-----------|-----------|
| I) ಇಕ್ಕಿಟಿ ಮತ್ತು ಹೊಣೆಗಾರಿಕೆಗಳು | | | |
| 1. ಶೇರುದಾರರ ನಿಧಿಗಳು | | | |
| a) ಶೇರು ಬಂಡವಾಳ | 1 | 5,00,000 | |
| b) ಮೀಸಲು ಮತ್ತು ಹೆಚ್ಚಳ | 2 | 5,00,000 | 10,00,000 |
| 2. ಚಾಲ್ತಿ ಹೊಣೆಗಾರಿಕೆಗಳು | | | |
| ವ್ಯಾಪಾರಿ ಪಾವತಿಸತಕ್ಕವು | 3 | | 2,00,000 |
| ಒಟ್ಟು ಮೊತ್ತ | | | 12,00,000 |
| II) ಆಸ್ತಿಗಳು: | | | |
| 1. ಚಾಲ್ತಿಯೇತರ ಆಸ್ತಿಗಳು | | | |
| a) ಸ್ಥಿರಾಸ್ತಿಗಳು | | | |
| ಗೋಚರಿಸುವ ಆಸ್ತಿಗಳು | 4 | | 6,00,000 |
| 2. ಚಾಲ್ತಿ ಆಸ್ತಿಗಳು | | | |
| ದಾಸ್ತಾನುಗಳು | 5 | 3,00,000 | |
| ವ್ಯಾಪಾರಿ ಬರತಕ್ಕವುಗಳು | 6 | 2,00,000 | |
| ನಗದು ಮತ್ತು ಅದಕ್ಕೆ ಸಮ | 7 | 1,00,000 | 6,00,000 |
| ಒಟ್ಟು ಮೊತ್ತ | | | 12,00,000 |

| ಲಾಭ ಮತ್ತು ನಷ್ಟ ಖಾತೆಯ ಟಿಪ್ಪಣಿಗಳು: | | |
|----------------------------------|---|-----------|
| ಟಿಪ್ಪಣಿ | ವಿವರಗಳು | ಮೊತ್ತ |
| 1. | ಕಾರ್ಯಚಟುವಟಿಕೆಗಳಿಂದ ಬಂದ ಆದಾಯ ಮಾರಾಟ (ಎಲ್ಲವೂ ಉದ್ದರಿ) | 16,00,000 |
| | | 16,00,000 |
| 2. | ಇತರ ಆದಾಯಗಳು | 25,000 |
| | ಆಸ್ತಿ ಮಾರಾಟದಿಂದ ಲಾಭ | 25,000 |



| | | | |
|----|--|---------|--|
| 3. | ಬಳಸಿದ ವಸ್ತುಗಳ ವೆಚ್ಚ ಆರಂಭದ ಶಿಲ್ಕು ಕೂಡಿಸಿ: ಖರೀದಿ (ಎಲ್ಲವೂ ಉದ್ದರಿ) | | 1,00,000 8,00,000 9,00,000 |
| | ಕಳೆದದ್ದು: ಅಂತಿಮ ಶಿಲ್ಕು | | 2,00,000 |
| | - | | 7,00,000 |
| 4. | ಇತರ ವೆಚ್ಚಗಳು ಆಡಳಿತಾತ್ಮಕ ವೆಚ್ಚಗಳು ಮಾರಾಟ ಮತ್ತು ವಿತರಣಾ ವೆಚ್ಚಗಳು ಆಸ್ತಿ ಮಾರಾಟದಿಂದ ನಷ್ಟ | | 2,00,000 1,00,000 25,000 3,25,000 |
| | ಆಸ್ತಿ ಮತ್ತು ಹೊಣೆಗಾರಿಕೆ ತಃಖ್ತೆಯ ಟಿಪ್ಪಣಿಗಳು ಟಿಪ್ಪಣಿ | ವಿವರಗಳು | ಮೊತ್ತ |
| 1. | ಶೇರು ಬಂಡವಾಳ ರೂ. 10 ರ 50000 ಶೇರುಗಳು (ಇಕ್ವಿಟಿ) | | 5,00,000 5,00,000 |
| 2. | ಮೀಸಲು ಮತ್ತು ಹೆಚ್ಚಳ ಸಾಮಾನ್ಯ ಮೀಸಲು ಲಾಭ ಮತ್ತು ನಷ್ಟ | | 3,00,000 2,00,000 5,00,000 |
| 3. | ವ್ಯಾಪಾರಿ ಪಾವತಿಸತಕ್ಕವು ವಿವಿಧ ಸಾಹುಕಾರರು | | 2,00,000 2,00,000 |
| 4. | ಗೋಚರಿಸುವ ಆಸ್ತಿಗಳು ಭೂಮಿ ಮತ್ತು ಕಟ್ಟಡಗಳು ಪೀಠೋಪಕರಣಗಳು | | 3,50,000 2,50,000 6,00,000 |
| 5. | ದಾಸ್ತಾನುಗಳು ಸರಕು ಸಂಗ್ರಹ | | 3,00,000 3,00,000 |
| 6. | ವ್ಯಾಪಾರಿ ಸ್ವೀಕರಿಸತಕ್ಕವು ವಿವಿಧ ಸಾಲಗಾರರು | | 2,00,000 2,00,000 |
| 7. | ನಗದು ಮತ್ತು ಅದಕ್ಕೆ ಸಮನಾದವುಗಳು ಬ್ಯಾಂಕಿನಲ್ಲಿ ನಗದು | | 1,00,000 1,00,000 |

P.T.O.



9. From the following statements of Assets and Liabilities of Jadhav and Co., prepare the funds flow statement after considering the given additional information

- Depreciation on plant Rs.4000 and Building Rs.4000.
- Tax paid during the year was Rs. 19000.
- Interim dividend of Rs.8000 was paid during the year.

Statement of Assets and Liabilities

| Particulars | Note | 2018 | | 2019 | |
|----------------------------|------|----------|----------|----------|----------|
| | | Adjs. | Amt. | Adjs. | Amt. |
| D) Equity and Liabilities | | | | | |
| 1. Shareholders' Funds | | | | | |
| Share capital | 1 | 1,00,000 | | 1,20,000 | |
| Reserves & Surplus | 2 | 30,000 | 1,30,000 | 31,000 | 1,51,000 |
| 2. Non-Current Liabilities | | | | | |
| Long Term Borrowings | 3 | | 20,000 | | 10,000 |
| 3. Current Liabilities | | | | | |
| Trade payables | 4 | 9,200 | | 6,200 | |
| Short term provision | 5 | 16,000 | 25,200 | 18,000 | 24,200 |
| Grand Total | | | 1,75,200 | | 1,85,200 |
| II) Assets: | | | | | |
| 1. Non-current assets | | | | | |
| Tangible assets | 6 | 77,000 | | 72,000 | |
| Intangible assets | 7 | 12,000 | | 12,000 | |
| Investments | 8 | 30,000 | 1,19,000 | 31,000 | 1,15,000 |
| 2. Current Assets | | | | | |
| Inventories | 9 | 30,000 | | 23,400 | |
| Trade Receivables | 10 | 19,600 | | 31,600 | |
| Cash & Equivalents | 11 | 6,600 | 56,200 | 15,200 | 70,200 |
| Grand Total | | | 1,75,200 | | 1,85,200 |

Notes to Accounts

| Note | Particulars | 2018 | 2019 |
|------|----------------------------|-----------------|-----------------|
| 1. | Share capital | | |
| | Equity share of Rs.10 each | <u>1,00,000</u> | <u>1,20,000</u> |
| | | <u>1,00,000</u> | <u>1,20,000</u> |
| 2. | Reserves and surplus | | |
| | General Reserves | 14,000 | 18,000 |
| | Profit and loss | <u>16,000</u> | <u>13,000</u> |
| | | <u>30,000</u> | <u>31,000</u> |
| 3. | Long term borrowings | | |
| | 8% debentures | <u>20,000</u> | <u>10,000</u> |
| | | <u>20,000</u> | <u>10,000</u> |



| | | | |
|-----|-----------------------|---------------|---------------|
| 4. | Trade payables | | |
| | Sundry creditors | 8,000 | 5,400 |
| | Bills payable | 1,200 | 800 |
| | | <u>9,200</u> | <u>6,200</u> |
| 5. | Short term provisions | | |
| | Provision for tax | 16,000 | 18,000 |
| | | <u>16,000</u> | <u>18,000</u> |
| 6. | Tangible Assets | | |
| | Buildings | 40,000 | 36,000 |
| | Plant | 37,000 | 36,000 |
| | | <u>77,000</u> | <u>72,000</u> |
| 7. | Intangible Assets | | |
| | Goodwill | 12,000 | 12,000 |
| | | <u>12,000</u> | <u>12,000</u> |
| 8. | Investments | | |
| | Long term investments | 30,000 | 31,000 |
| | | <u>30,000</u> | <u>31,000</u> |
| 9. | Inventories | | |
| | Stock | 30,000 | 23,400 |
| | | <u>30,000</u> | <u>23,400</u> |
| 10. | Trade Receivables | | |
| | Sundry debtors | 17,600 | 18,400 |
| | Bills receivables | 2,000 | 13,200 |
| | | 19,600 | <u>31,600</u> |
| 11. | Cash and Equivalents | | |
| | Cash at bank | 6,600 | 15,200 |
| | | <u>6,600</u> | <u>15,200</u> |

P.T.O.



ಈ ಕೆಳಗಿನ ಜಾಧವ ಮತ್ತು ಕಂ. ಯವರ ಆಸ್ತಿ ಮತ್ತು ಹೊಣೆಗಾರಿಕೆಗಳ ತಃಖ್ತೆಗಳಿಂದ, ನಿಧಿ ಹರಿವು ತಃಖ್ತೆ (ಪಟ್ಟಿ)ಯನ್ನು ತಯಾರಿಸಿರಿ.

- ಸ್ಥಾವರದ ಮೇಲೆ ರೂ. 4000 ಮತ್ತು ಕಟ್ಟಡದ ಮೇಲೆ ರೂ. 4000 ಸವಕಳಿ.
- ಈ ವರ್ಷದಲ್ಲಿ ಪಾವತಿಸಿದ ತೆರಿಗೆ ರೂ. 19000.
- ಈ ವರ್ಷದಲ್ಲಿ ಪಾವತಿಸಿದ ಮಧ್ಯಂತರ ಲಾಭಾಂಶ ರೂ. 8000.

| ವಿವರಗಳು | ಟಿಪ್ಪಣಿ | 2018 | | 2019 | |
|--------------------------------|---------|--------------------------|-----------------|-----------|-----------------|
| | | ಹೊಂದಾಣಿಕೆ | ಮೊತ್ತ | ಹೊಂದಾಣಿಕೆ | ಮೊತ್ತ |
| I) ಇಕ್ಷಿತಿ ಮತ್ತು ಹೊಣೆಗಾರಿಕೆಗಳು | | | | | |
| 1. ಶೇರುದಾರರ ನಿಧಿಗಳು | | | | | |
| ಶೇರು ಬಂಡವಾಳ | 1 | 1,00,000 | | 1,20,000 | |
| ಮೀಸಲು ಮತ್ತು ಹೆಚ್ಚಳ | 2 | 30,000 | 1,30,000 | 31,000 | 1,51,000 |
| 2. ಚಾಲ್ತಿಯೇತರ ಹೊಣೆಗಾರಿಕೆಗಳು | | | | | |
| ದೀರ್ಘಾವಧಿ ಸಾಲಗಳು | 3 | | 20,000 | | 10,000 |
| 3. ಚಾಲ್ತಿ ಹೊಣೆಗಾರಿಕೆಗಳು | | | | | |
| ವ್ಯಾಪಾರಿ ಪಾವತಿಸತಕ್ಕವು | 4 | 9,200 | | 6,200 | |
| ಅಲ್ಪಾವಧಿ ನಿಬಂಧನಗಳು | 5 | 16,000 | 25,200 | 18,000 | 24,200 |
| ಒಟ್ಟು ಮೊತ್ತ | | | 1,75,200 | | 1,85,200 |
| II) ಆಸ್ತಿಗಳು: | | | | | |
| 1. ಚಾಲ್ತಿಯೇತರ ಆಸ್ತಿಗಳು | | | | | |
| ಗೋಚರಿಸುವ ಆಸ್ತಿಗಳು | 6 | 77,000 | | 72,000 | |
| ಗೋಚರಿಸದ ಆಸ್ತಿಗಳು | 7 | 12,000 | | 12,000 | |
| ಹೂಡಿಕೆಗಳು | 8 | 30,000 | 1,19,000 | 31,000 | 1,15,000 |
| 2. ಚಾಲ್ತಿ ಆಸ್ತಿಗಳು | | | | | |
| ದಾಸ್ತಾನುಗಳು | 9 | 30,000 | | 23,400 | |
| ವ್ಯಾಪಾರಿ ಬರತಕ್ಕವುಗಳು | 10 | 19,600 | | 31,600 | |
| ನಗದು ಮತ್ತು ಅದಕ್ಕೆ ಸಮ | 11 | 6,600 | 56,200 | 15,200 | 70,200 |
| ಒಟ್ಟು ಮೊತ್ತ | | | 1,75,200 | | 1,85,200 |
| ಖಾತೆಗಳಿಗೆ ಟಿಪ್ಪಣಿಗಳು | | | | | |
| ಟಿಪ್ಪಣಿ | | ವಿವರಗಳು | 2018 | | 2019 |
| 1. | | ಶೇರು ಬಂಡವಾಳ | | | |
| | | ರೂ. 10 ರ ಇಕ್ಷಿತಿ ಶೇರುಗಳು | 1,00,000 | | 1,20,000 |
| | | | <u>1,00,000</u> | | <u>1,20,000</u> |
| 2. | | ಮೀಸಲು ಮತ್ತು ಹೆಚ್ಚಳ | | | |
| | | ಸಾಮಾನ್ಯ ಮೀಸಲು | 14,000 | | 18,000 |
| | | ಲಾಭ ಮತ್ತು ನಷ್ಟ | 16,000 | | 13,000 |
| | | | 30,000 | | <u>31,000</u> |

| | | | |
|-----|---|-----------------------------------|-----------------------------------|
| 3. | ದೀರ್ಘಾವಧಿ ಸಾಲಗಳು 8% ಸಾಲಪತ್ರಗಳು | 20,000 <u>20,000</u> | 10,000 <u>10,000</u> |
| 4. | ವ್ಯಾಪಾರಿ ಪಾವತಿಸತಕ್ಕವು ವಿವಿಧ ಸಾಹುಕಾರರು ಪಾವತಿಸತಕ್ಕ ಹುಂಡಿಗಳು | 8,000 1,200 <u>9,200</u> | 5,400 800 <u>6,200</u> |
| 5. | ಅಲ್ಪಾವಧಿ ನಿಬಂಧನಗಳು ತೆರಿಗೆಗಾಗಿ ಮೀಸಲು | 16,000 <u>16,000</u> | 18,000 <u>18,000</u> |
| 6. | ಗೋಚರಿಸುವ ಆಸ್ತಿಗಳು ಕಟ್ಟಡಗಳು ಸ್ಥಾವರ | 40,000 37,000 <u>77,000</u> | 36,000 36,000 <u>72,000</u> |
| 7. | ಗೋಚರಿಸದ ಆಸ್ತಿಗಳು ಸುನಮೆ | 12,000 <u>12,000</u> | 12,000 <u>12,000</u> |
| 8. | ಹೂಡಿಕೆಗಳು ದೀರ್ಘಾವಧಿ ಹೂಡಿಕೆಗಳು | 30,000 <u>30,000</u> | 31,000 <u>31,000</u> |
| 9. | ದಾಸ್ತಾನುಗಳು ಸರಕು ಸಂಗ್ರಹ | 30,000 <u>30,000</u> | 23,400 <u>23,400</u> |
| 10. | ವ್ಯಾಪಾರಿ ಬರತಕ್ಕವುಗಳು ವಿವಿಧ ಸಾಲಗಾರರು ಬರತಕ್ಕ ಹುಂಡಿಗಳು | 17,600 2,000 <u>19,600</u> | 18,400 13,200 <u>31,600</u> |
| 11. | ನಗದು ಮತ್ತು ಅದಕ್ಕೆ ಸಮನಾದವು ಬ್ಯಾಂಕಿನಲ್ಲಿ ಶಿಲ್ಕು | 6,600 <u>6,600</u> | 15,200 <u>15,200</u> |

10. Prepare cash flow statement from the below given statements of Assets and Liabilities with additional information.

(i) Dividend paid Rs.3500 (ii) Land was purchased for Rs.10,000 (iii) Goodwill written off Rs.5000 (iv) Debentures paid off Rs.6000

Statements of Assets and Liabilities as on 31st March

| Particulars | Note | 2015 | | 2016 | |
|---------------------------|------|--------|--------|--------|--------|
| | | Adjs. | Amt. | Adjs. | Amt. |
| I) Equity and Liabilities | | | | | |
| 1. Shareholders' Funds | | | | | |
| Share capital | 1 | 70,000 | | 74,000 | |
| Reserves & Surplus | 2 | 10,040 | 80,040 | 10,560 | 84,560 |

P.T.O.



| | | | | | |
|-----|-------------------------|---|--------|-----------------|-----------------|
| 2. | Non-Current Liabilities | | | | |
| | Long Term Borrowings | 3 | | 12,000 | 6,000 |
| 3. | Current Liabilities | | | | |
| | Trade payable | 4 | | 10,360 | 11,840 |
| | Grand Total | | | <u>1,02,400</u> | <u>1,02,400</u> |
| II) | Assets: | | | | |
| 1. | Non-current assets | | | | |
| a) | Fixed Assets | | | | |
| | Tangible assets | 5 | 20,000 | 30,000 | |
| | Intangible assets | 6 | 10,000 | 5,000 | 35,000 |
| 2. | Current assets | | | | |
| | Inverntories | 7 | 49,200 | 42,700 | |
| | Trade Receivables | 8 | 14,200 | 16,900 | |
| | Cash & Equivalents | 9 | 9,000 | 7,800 | 67,400 |
| | Grand Total | | | <u>1,02,400</u> | <u>1,02,400</u> |

Notes to Accounts

| Note | Particulars | 2015 | 2016 |
|------|----------------------------|---------------|---------------|
| 1. | Share capital | | |
| | Equity shares @ Rs.10 each | <u>70,000</u> | <u>74,000</u> |
| | | <u>70,000</u> | <u>74,000</u> |
| 2. | Reserves and surplus | | |
| | Profit and loss | <u>10,040</u> | <u>10,560</u> |
| | | <u>10,040</u> | <u>10,560</u> |
| 3. | Long term borrowings | | |
| | 7% debentures | <u>12,000</u> | <u>6,000</u> |
| | | <u>12,000</u> | <u>6,000</u> |
| 4. | Trade payables | | |
| | Sundry creditors | <u>10,360</u> | <u>11,840</u> |
| | | <u>10,360</u> | <u>11,840</u> |
| 5. | Tangible Assets | | |
| | Land | <u>20,000</u> | <u>30,000</u> |
| | | <u>20,000</u> | <u>30,000</u> |
| 6. | Intangible Assets | | |
| | Goodwill | <u>10,000</u> | <u>5,000</u> |
| | | <u>10,000</u> | <u>5,000</u> |



| | | |
|--|---------------|---------------|
| 7. Inventories Stock | 49,200 | 42,700 |
| | <u>49,200</u> | <u>42,700</u> |
| 8. Trade Receivables Debtors | 14,200 | 16,900 |
| | <u>14,200</u> | <u>16,900</u> |
| 9. Cash and Cash Equivalents Cash and Equivalents | 9,000 | 7,800 |
| | <u>9,000</u> | <u>7,800</u> |

ಈ ಕೆಳಗೆ ಕೊಟ್ಟ ಆಸ್ತಿ ಮತ್ತು ಹೊಣೆಗಾರಿಕೆಗಳ ತಃಖ್ತೆಗಳಿಂದ ಮತ್ತು ಜೊತೆಗೆ ನೀಡಿದ ಹೆಚ್ಚಿನ ಮಾಹಿತಿಯೊಂದಿಗೆ, ನಗದು ಹರಿವು ಪಟ್ಟಿಯನ್ನು ತಯಾರಿಸಿರಿ.

(i) ಪಾವತಿಸಿದ ಲಾಭಾಂಶ ರೂ. 3500 (ii) ರೂ. 10,000 ಗಳಿಗೆ ಭೂಮಿ ಖರೀದಿಸಿದೆ (iii) ಸುನಾಮ ತೊಡೆದು ಹಾಕಿದ್ದು ರೂ. 5000 (iv) ಸಾಲ ಪತ್ರಗಳನ್ನು ಹಿಂತಿರುಗಿಸಿದ್ದು ರೂ. 6000.

ದಿನಾಂಕ 31ನೇ ಮಾರ್ಚ್‌ರಂದು ಇದ್ದಂತ ಆಸ್ತಿ ಮತ್ತು ಹೊಣೆಗಾರಿಕೆ ತಃಖ್ತೆ

| ವಿವರಗಳು | ಸೂಚನೆ | 2015 | | 2016 | |
|--------------------------------|-------|-----------|-----------------|-----------|-----------------|
| | | ಹೊಂದಾಣಿಕೆ | ಮೊತ್ತ | ಹೊಂದಾಣಿಕೆ | ಮೊತ್ತ |
| I) ಇಕ್ಕಿಟಿ ಮತ್ತು ಹೊಣೆಗಾರಿಕೆಗಳು | | | | | |
| 1. ಶೇರುದಾರರ ನಿಧಿಗಳು | | | | | |
| ಶೇರು ಬಂಡವಾಳ | 1 | 70,000 | | 74,000 | |
| ಮೀಸಲು ಮತ್ತು ಹೆಚ್ಚಳ | 2 | 10,040 | 80,040 | 10,560 | 84,560 |
| 2. ಚಾಲ್ತಿಯೇತರ ಹೊಣೆಗಾರಿಕೆಗಳು | | | | | |
| ದೀರ್ಘಾವಧಿ ಸಾಲಗಳು | 3 | | 12,000 | | 6,000 |
| 3. ಚಾಲ್ತಿ ಹೊಣೆಗಾರಿಕೆಗಳು | | | | | |
| ವ್ಯಾಪಾರಿ ಪಾವತಿಸತಕ್ಕವು | 4 | | 10,360 | | 11,840 |
| ಒಟ್ಟು | | | <u>1,02,400</u> | | <u>1,02,400</u> |
| II) ಆಸ್ತಿಗಳು: | | | | | |
| 1. ಚಾಲ್ತಿಯೇತರ ಆಸ್ತಿಗಳು | | | | | |
| a) ಸ್ಥಿರಾಸ್ತಿಗಳು | | | | | |
| ಗೋಚರಿಸುವ ಆಸ್ತಿಗಳು | 5 | 20,000 | | 30,000 | |
| ಗೋಚರಿಸದ ಆಸ್ತಿಗಳು | 6 | 10,000 | 30,000 | 5,000 | 35,000 |

P.T.O.



| | | | | | |
|----|----------------------|---|--------|----------|----------|
| 2. | ಚಾಲ್ತಿ ಆಸ್ತಿಗಳು | | | | |
| | ದಾಸ್ತಾನುಗಳು | 7 | 43,200 | | 42,700 |
| | ವ್ಯಾಪಾರಿ ಬರತಕ್ಕವುಗಳು | 8 | 14,200 | | 16,900 |
| | ನಗದು ಮತ್ತು ಅದಕ್ಕೆ ಸಮ | 9 | 9,000 | 72,400 | 7,800 |
| | ಒಟ್ಟು | | | 1,02,400 | 67,400 |
| | | | | | 1,02,400 |

ಖಾತೆಗಳಿಗೆ ಸೂಚನೆಗಳು

| ಸೂಚನೆ | ವಿವರಗಳು | 2015 | 2016 |
|-------|--|-------------------------|-------------------------|
| 1. | ಶೇರು ಬಂಡವಾಳ ರೂ. 10 ಇಕ್ವಿಟಿ ಶೇರುಗಳು | 70,000 <u>70,000</u> | 74,000 <u>74,000</u> |
| 2. | ಮೀಸಲು ಮತ್ತು ಹೆಚ್ಚಳ ಲಾಭ ಮತ್ತು ನಷ್ಟ | 10,040 <u>10,040</u> | 10,560 <u>10,560</u> |
| 3. | ದೀರ್ಘಾವಧಿ ಸಾಲಗಳು 7% ಸಾಲಪತ್ರಗಳು | 12,000 <u>12,000</u> | 6,000 <u>6,000</u> |
| 4. | ವ್ಯಾಪಾರಿ ಪಾವತಿಸತಕ್ಕವು ವಿವಿಧ ಸಾಹುಕಾರರು | 10,360 <u>10,360</u> | 11,840 <u>11,840</u> |
| 5. | ಗೋಚರಿಸುವ ಆಸ್ತಿಗಳು ಭೂಮಿ | 20,000 <u>20,000</u> | 30,000 <u>30,000</u> |
| 6. | ಗೋಚರಿಸದ ಆಸ್ತಿಗಳು ಸುನಾಮೆ | 10,000 <u>10,000</u> | 5,000 <u>5,000</u> |
| 7. | ದಾಸ್ತಾನು ಸರಕು ಸಂಗ್ರಹ | 49,200 <u>49,200</u> | 42,700 <u>42,700</u> |
| 8. | ವ್ಯಾಪಾರಿ ಬರತಕ್ಕವುಗಳು ಸಾಲಗಾರರು | 14,200 <u>14,200</u> | 16,900 <u>16,900</u> |
| 9. | ನಗದು ಮತ್ತು ಅದಕ್ಕೆ ಸಮನಾದವುಗಳು ನಗದು ಮತ್ತು ಅದಕ್ಕೆ ಸಮ | 9,000 <u>9,000</u> | 7,800 <u>7,800</u> |



SECTION-D

ವಿಭಾಗ - ಡ

Case Study - Compulsory Question

(1x15=15)

ಪ್ರಕರಣ ಅಧ್ಯಯನ - ಕಡ್ಡಾಯ ಪ್ರಶ್ನೆ:

11. Following are the statements of Assets and Liabilities of Ugar Sugar Works Ltd. as on 31st March, 2017 and 2018. You are required to prepare-

(a) Comparative Statement (b) Comment on Liquidity, financial condition and overall position of the company.

Statements of Assets and Liabilities

| Particulars | Note | 2017 | | 2018 | |
|----------------------------|------|----------|-----------|----------|-----------|
| | | Adjs. | Amt. | Adjs. | Amt. |
| D) Equity and Liabilities | | | | | |
| 1. Shareholders' Funds | | | | | |
| Share capital | 1 | 8,00,000 | | 8,00,000 | |
| Reserves & Surplus | 2 | 2,00,000 | 10,00,000 | 2,50,000 | 10,50,000 |
| 2. Non-Current Liabilities | | | | | |
| Long Term Borrowings | 3 | | 1,00,000 | | 1,00,000 |
| 3. Current Liabilities | | | | | |
| Trade payables | 4 | | 3,00,000 | | 3,80,000 |
| Grand Total | | | 14,00,000 | | 15,30,000 |
| II) Assets: | | | | | |
| 1. Non-current assets | | | | | |
| a) Fixed Assets | | | | | |
| Tangible assets | 5 | | 10,50,000 | | 10,70,000 |
| 2. Current assets | | | | | |
| Current Investments | 6 | 80,000 | | 1,00,000 | |
| Inventories | 7 | 1,00,000 | | 1,20,000 | |
| Trade Receivables | 8 | 1,50,000 | | 2,00,000 | |
| Cash & Equivalents | 9 | 20,000 | 3,50,000 | 40,000 | 4,60,000 |
| Grand Total | | | 14,00,000 | | 15,30,000 |

P.T.O.



Notes to Accounts

| Note | Particulars | 2017 | 2018 |
|------|---------------------------|------------------|------------------|
| 1. | Share capital | | |
| | Equity share capital | 6,00,000 | 6,00,000 |
| | Preference Share Capital | 2,00,000 | 2,00,000 |
| | | <u>8,00,000</u> | <u>8,00,000</u> |
| 2. | Reserves and surplus | | |
| | General Reserves | 2,00,000 | 2,50,000 |
| | | <u>2,00,000</u> | <u>2,50,000</u> |
| 3. | Long term borrowings | | |
| | 12% debentures | 1,00,000 | 1,00,000 |
| | | <u>1,00,000</u> | <u>1,00,000</u> |
| 4. | Trade payable | | |
| | Bills payable | 1,20,000 | 1,80,000 |
| | Sundry creditors | 1,80,000 | 2,00,000 |
| | | <u>3,00,000</u> | <u>3,80,000</u> |
| 5. | Tangible Assets | | |
| | Furniture | 50,000 | 40,000 |
| | Plant and Machinery | 5,00,000 | 4,00,000 |
| | Land and Building | 5,00,000 | 6,30,000 |
| | | <u>10,50,000</u> | <u>10,70,000</u> |
| 6. | Current Investments | | |
| | Temporary Investment | 80,000 | 1,00,000 |
| | | <u>80,000</u> | <u>1,00,000</u> |
| 7. | Inventories | | |
| | Stock | 1,00,000 | 1,20,000 |
| | | <u>1,00,000</u> | <u>1,20,000</u> |
| 8. | Trade Receivables | | |
| | Sundry Debtors | 1,50,000 | 2,00,000 |
| | | <u>1,50,000</u> | <u>2,00,000</u> |
| 9. | Cash and Cash Equivalents | | |
| | Cash in hand | 20,000 | 40,000 |
| | | <u>20,000</u> | <u>40,000</u> |



ದಿನಾಂಕ 31 ನೇ ಮಾರ್ಚ್ 2017 ಮತ್ತು 2018 ರಂದು ಇದ್ದಂತೆ ಉಗರಶುಗರ್ ವರ್ಕ್ಸ್ ಲಿ.ನ ಆಸ್ತಿ ಮತ್ತು ಹೊಣೆಗಾರಿಕೆಯ ತಃಖ್ತೆಗಳು ಈ ಕೆಳಗಿನಂತಿವೆ. ತಾವು

(a) ತೌಲನಾತ್ಮಕ ತಃಖ್ತೆ ತಯಾರಿಸಿರಿ. (b) ದ್ರವತ್ವ ಹಣಕಾಸಿನ ಸ್ಥಿತಿ ಮತ್ತು ಕಂಪನಿಯ ಇಡಿಯಾದ ಸ್ಥಿತಿಯ ಬಗ್ಗೆ ಅಭಿಪ್ರಾಯ ನೀಡಿರಿ.

ಆಸ್ತಿ ಮತ್ತು ಹೊಣೆಗಾರಿಕೆಗಳ ತಃಖ್ತೆಗಳು

| ವಿವರಗಳು | ಸೂಚನೆ | 2017 | | 2018 | |
|--------------------------------|-------|-----------|-----------|-----------|-----------|
| | | ಹೊಂದಾಣಿಕೆ | ಮೊತ್ತ | ಹೊಂದಾಣಿಕೆ | ಮೊತ್ತ |
| I) ಇಕ್ವಿಟಿ ಮತ್ತು ಹೊಣೆಗಾರಿಕೆಗಳು | | | | | |
| 1. ಶೇರುದಾರರ ನಿಧಿಗಳು | | | | | |
| ಶೇರು ಬಂಡವಾಳ | 1 | 8,00,000 | | 8,00,000 | |
| ಮೀಸಲು ಮತ್ತು ಹೆಚ್ಚಳ | 2 | 2,00,000 | 10,00,000 | 2,50,000 | 10,50,000 |
| 2. ಚಾಲ್ತಿಯೇತರ ಹೊಣೆಗಾರಿಕೆ | | | | | |
| ದೀರ್ಘಾವಧಿ ಸಾಲಗಳು | 3 | | 1,00,000 | | 1,00,000 |
| 3. ಚಾಲ್ತಿ ಹೊಣೆಗಾರಿಕೆಗಳು | | | | | |
| ವ್ಯಾಪಾರಿ ಪಾವತಿಗಳು | 4 | | 3,00,000 | | 3,80,000 |
| ಒಟ್ಟು ಮೊತ್ತ | | | 14,00,000 | | 15,30,000 |
| II) ಆಸ್ತಿಗಳು: | | | | | |
| 1. ಚಾಲ್ತಿಯೇತರ ಆಸ್ತಿಗಳು | | | | | |
| a) ಸ್ಥಿರಾಸ್ತಿಗಳು | | | | | |
| ಗೋಚರಿಸುವ ಆಸ್ತಿಗಳು | 5 | | 10,50,000 | | 10,70,000 |
| 2. ಚಾಲ್ತಿ ಆಸ್ತಿಗಳು | | | | | |
| ಚಾಲ್ತಿ ಹೂಡಿಕೆಗಳು | 6 | 80,000 | | 1,00,000 | |
| ದಾಸ್ತಾನುಗಳು | 7 | 1,00,000 | | 1,20,000 | |
| ವ್ಯಾಪಾರಿ ಬರತಕ್ಕವು | 8 | 1,50,000 | | 2,00,000 | |
| ನಗದು ಮತ್ತು ಅದಕ್ಕೆ ಸಮ | 9 | 20,000 | 3,50,000 | 40,000 | 4,60,000 |
| ಒಟ್ಟು ಮೊತ್ತ | | | 14,00,000 | | 15,30,000 |

ಖಾತೆಗಳಿಗೆ ಟಿಪ್ಪಣಿಗಳು

| ಸೂಚನೆ | ವಿವರಗಳು | 2017 | 2018 |
|-------|---------------------|-----------------|-----------------|
| 1. | ಶೇರು ಬಂಡವಾಳ | | |
| | ಇಕ್ವಿಟಿ ಶೇರು ಬಂಡವಾಳ | 6,00,000 | 6,00,000 |
| | ಪ್ರಶಸ್ತ ಶೇರು ಬಂಡವಾಳ | 2,00,000 | 2,00,000 |
| | | <u>8,00,000</u> | <u>8,00,000</u> |
| 2. | ಮೀಸಲು ಮತ್ತು ಹೆಚ್ಚಳ | | |
| | ಸಾಮಾನ್ಯ ಮೀಸಲು | 2,00,000 | 2,50,000 |
| | | <u>2,00,000</u> | <u>2,50,000</u> |
| 3. | ದೀರ್ಘಾವಧಿ ಸಾಲಗಳು | | |
| | 12% ಸಾಲಪತ್ರಗಳು | 1,00,000 | 1,00,000 |
| | | <u>1,00,000</u> | <u>1,00,000</u> |

P.T.O.



| | | | |
|----|--|--|--|
| 4. | ವ್ಯಾಪಾರಿ ಪಾವತಿಸತಕ್ಕವುಗಳು ಕೊಡತಕ್ಕ ಹುಂಡಿಗಳು ವಿವಿಧ ಸಾಹುಕಾರರು | 1,20,000 1,80,000 <u>3,00,000</u> | 1,80,000 2,00,000 <u>3,80,000</u> |
| 5. | ಗೋಚರಿಸುವ ಆಸ್ತಿಗಳು ಪೀಠೋಪಕರಣ ಸ್ಥಾವರ ಮತ್ತು ಯಂತ್ರಗಳು ಭೂಮಿ ಮತ್ತು ಕಟ್ಟಡ | 50,000 5,00,000 5,00,000 <u>10,50,000</u> | 40,000 4,00,000 6,30,000 <u>10,70,000</u> |
| 6. | ಚಾಲ್ತಿ ಹೂಡಿಕೆಗಳು ತಾತ್ಕಾಲಿಕ ಹೂಡಿಕೆಗಳು | 80,000 <u>80,000</u> | 1,00,000 <u>1,00,000</u> |
| 7. | ದಾಸ್ತಾನುಗಳು ಸರಕು ಸಂಗ್ರಹ | 1,00,000 <u>1,00,000</u> | 1,20,000 <u>1,20,000</u> |
| 8. | ವ್ಯಾಪಾರಿ ಬರತಕ್ಕವುಗಳು ವಿವಿಧ ಸಾಲಗಾರರು | 1,50,000 <u>1,50,000</u> | 2,00,000 <u>2,00,000</u> |
| 9. | ನಗದು ಮತ್ತು ಅದಕ್ಕೆ ಸಮನಾದವು ನಗದು ಕೈ ಶಿಲ್ಕು | 20,000 <u>20,000</u> | 40,000 <u>40,000</u> |